कोंकणि महामानेस्त लेखनमाळा

ಕೊಂಕಣಿ ಮಹಾಮಾನೆಸ್ತ ಲೇಖನಮಾಳಾ

# ಡಾ. ಟಿ.ಎಂ.ಎ. ಪೈ

**ಸಿದ್ಧಾಪುರ ವಾಸುದೇವ ಭಟ್**

35
-7KON
VAS

00 45 35

M

in Kannada Script- D-Monograph.

C.B03-A01(Kon.D)

कोंकणि महामानेस्त लेखनमाळा - १४

ಕೊಂಕಣಿ ಮಹಾಮಾನೆಸ್ತ ಲೇಖನಮಾಳಾ - ೧೪

# ಡಾ. ಟಿ.ಎಂ.ಎ. ಪೈ

H535
LH-KON
VAS

ಲೇಖಕ :
ಸಿದ್ದಾಪುರ ವಾಸುದೇವ ಭಟ್

ಸಂಪಾದಕ ಮಂಡಳಿ :
ಶ್ರೀ ಬಸ್ತಿ ವಾಮನ ಶೆಣೈ (ಅಧ್ಯಕ್ಷ)
ಶ್ರೀ ಎಂ. ಮಾಧವ ಪೈ
ಶ್ರೀ ನಾ. ಡಿ'ಸೋಜ
ಡಾ. ಶಿವರಾಮ ಕಾಮತ್
ಶ್ರೀ ಪ್ರಕಾಶ್ ಎಸ್. ವರ್ಣೇಕರ್

WORLD KONKANI CENTRE LIBRARY
विश्व कोंकणी पुस्तकालय
MANGALORE

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ
ಲಾಲಭಾಗ್, ಮಂಗ್ಳೂರ್

# DR. T.M.A. PAI

Monograph on Life & Works by Siddapur Vasudeva Bhat for Konkani Mahamanesth Lekhanamala Series of Children Books Published by Karnataka Konkani Sahithya Academy.

Publication No. : 14

© : Karnataka Konkani Sahitya Academy

H535
LH>KON
VAS

Publisher :
Karnataka Konkani Sahitya Academy
City Corporation Complex,
Lalbagh, Mangalore - 575 003.

Printed at :
Victoria Printing Works, Bantwal - 574 211.

Cover :
Raval Laser Tech, Bantwal.

First Edition :
September, 2001

Price : Rs. 10/-

# ಪ್ರಸ್ತಾವನ

ಕೊಂಕಣಿ ಮಾಯಾಭಾಸ ಉಲೋವ್ಚೆ ಲೋಕಾನಿ ಕರ್ನಾಟಕ ರಾಜ್ಯ ಆನಿ ಭಾರತ ದೇಶಾಂತು ವೆವೆಗ್ಳೆ ಕ್ಷೇತ್ರಾಂತು ವಾವ್ರ ಕರ್ನು ಕೊಂಕಣಿ ಸಮಾಜಾಕ, ಕರ್ನಾಟಕ ರಾಜ್ಯಕ ಆನಿ ಭಾರತ ದೇಶಾಕ ಮಸ್ತ ನಾಂವ ಹಾಳೆಲೆ ಆಸಾ. ಆನಿ ತೆ ಮಹಾಮಾನೆಸ್ತ ದೇಶ ವಿದೇಶಾಂತ್ ತಾನಿ ಕೆಲೆಲ್ಯಾ ವಾವ್ರಾ ಖಾತಿರ ಚಿರಸ್ಮರಣೀಯ ದಾವ್ನುಯೀ ಆಸಾತ್.

ಭಾರತ ದೇಶಾಚೆ ಸ್ವಾತಂತ್ರ್ಯ ಚಳ್ವಳ್‌ಚೆ ಕಾಲಾಂತ್ ಯಾ ದಲಿತಾಂಕ್ ಉದ್ಧಾರಾಚೆ ವಾವ್ರ ಕರ್ಚೆ ಕಾಲಾರ್ ಫುಢಾರ್‌ಪಣ ಘೆತಿಲೆ ಕೊಂಕಣಿ ಮಹಾಮಾನೆಸ್ತ ತಶೀಚ್ ಇತರ ವೆವೆಗ್ಳೆ ಕ್ಷೇತ್ರಾಂತೂಯಿ, ಸಾಂಗ್ಚೆದಾಲಾರ್, ರಾಜಕೀಯ, ವಿದ್ಯಾಕ್ಷೇತ್ರ, ಬ್ಯಾಂಕಿಂಗ್, ಜೀವವಿಮಾ, ವೈದ್ಯಕೀಯ, ತಾಂತ್ರಿಕಶಿಕ್ಷಣ, ಸಹಕಾರ್ ಇತ್ಯಾದಿ ಕ್ಷೇತ್ರಾಂತು ಮಸ್ತ ಇತ್ಲೆ ಸೇವಾ ಕರ್ನು ತಾಂಚೆ ನಾಂವ್ ದೇಶ, ವಿದೇಶಾಂತ್, ವಿಖ್ಯಾತ ದಾಲೆಲೆ ಆಸಾ. ಥೋಡೆ ಕೊಂಕಣಿ ಸಾಹಿತಿನಿ, ಕನ್ನಡ, ಹಿಂದಿ, ಇಂಗ್ಲೀಷ, ಮರಾಠಿ ಇತ್ಯಾದಿ ಭಾಷೆಂತ ಸಂಶೋಧನ್, ಕಾವ್ಯ್, ಕಾದಂಬರಿ, ಭಾಷಾಂತರಾಚೆ ವಾವ್ರ ಕೆಲೆಲೆಂಯಿ ಆಸಾ. ನಾಟಕ, ಸಂಗೀತ, ಲೋಕವೇದ ಕ್ಷೇತ್ರಾಂತ್ ಕೆಲ್ಯಾ ತಾಂಚಾ ವಾವ್ರಾಕ ದೇಶ ವಿದೇಶಾಚೆ ಉಚ್ಛ ಪ್ರಶಸ್ತಿಯೊ ಲಾಭ್‌ಲೆಲೆ ಕೊಂಕಣಿ ಜನಾಂಕ ಅಭಿಮಾನಾಚೆ ಸಂಗತ್ ದಾವ್ನ ಆಸಾ.

ತಸಲೆ ಮಹಾನ್ ಕೊಂಕಣಿ ಮಾನೆಸ್ತಾಂಕ ಭಾರತ ದೇಶಾಚೆ ಆನಿ ಕರ್ನಾಟಕ ರಾಜ್ಯಾಚೆ ತಾಂತೂಯ್ ಮುಖ್ಯ ದಾವ್ನ ಕೊಂಕಣಿ ಮಾಯ್‌ಭಾಸ್ ಉಲೋವ್ಚೆ ಜನಾಂಕ್, ತ್ಯಾ ಪುಢಾರಾಂಗೆಲೆ ಜೀವಿತಾಚೆ, ತಾನಿ ಭಾರತೀಯ ಜನಸಮುದಾಯಾಚೆ ಉದೋರ್ಗತಿ ಖಾತಿರ ಕೆಲ್ಲೆ ವಾವ್ರಾಚೆ, ಆನಿ ದಿಲ್ಯಾ ಸೇವೆಚೆ ವಳಕ, ಆಯ್‌ಚ್ಯಾ ಆನಿಕ್ ಫಾಯ್‌ಚ್ಯಾ ಕೊಂಕಣಿ ಪಿಳ್ಗೆಕ್ ದಾವ್ಚೆ ಅಗತ್ಯ ಆಸಾ ಮ್ಹಳ್ಳೆ ದೃಷ್ಟಿನ್ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿನ ಕೊಂಕಣಿ ಮಹಾಮಾನೆಸ್ತ ಲೇಖನಮಾಳಾ ನಾಂವಾರ್ ಪ್ರಕಾಶನ್ ಕರ್ಚೆ ಠರಯ್‌ಲಾ.

ಕೊಂಕಣಿ ಮಹಾಮಾನೆಸ್ತಾಂಗೆಲೆ ಜೀವಿತ್ ಆನಿ ಕಾರ್ಯೆ ಹೆಂ ಬೂಕಾಂತ್ ಲ್ಹಾನ್ ರೀತಿರ್ ಪ್ರಬಂಧ ದಾವ್ನು ಪ್ರಕಾಶನಾಕ ಯೆತಲೆ.

ಅಕಾಡೆಮಿನ ಸುಮಾರ್ 50 (ಪನ್ನಾಸ್) ಕೊಂಕಣಿ ಮಹಾಮಾನೆಸ್ತಾಂಚಿ ಜೀವಿತಾಂ ಆನಿ ಕಾರ್ಯಾಂಚಿ ವಿವರ್ ಬುಕಾ ರೂಪಾರ್ ಉಜ್ವಾಡಾಕ ಹಾಡ್ಚೆ ಯೋಜನ್ ಮಾಂಡುನ್ ಘೆತ್ಲಾ.

ಹಾಜೆ ನಿಂಮ್ತಿ ಕೊಂಕಣಿ ಜನಾನಿ ಹೆ ಮಹಾಮಾನೆಸ್ತಾಲೆ ಜೀವಿತ, ತಾಂಚೆ ವಾವ್ರ ಅನಿ ಕಾರ್ಯಂ ವಾಜುನ್ ತಾಂಚೆ ವಿಷಯಾಂತ ಅಭಿಮಾನ್, ಆಮಿ ಕೊಂಕಣಿ ಲೋಕ್ ಅಶೆಂ ಸ್ವಾಭಿಮಾನ್ ವಾಡೋನ್ ಘೆವ್ಚಾಕ ಶಕ್ಯ ದಾತಲೆ ಅಶೆಂ ಆಮ್ಚಿ ಆಶಾ ಆಸಾ. ಸಂತೋಷಾಚಿ ಗಜಲ್ ಮ್ಹಳ್ಯಾರ್, ಕೊಂಕಣಿ ಅಕಾಡೆಮಿನ ಕರ್ನಾಟಕಾಚ್ಯಾ ವೆವೆಗ್ಳ್ಯಾ ಪತ್ರಿಕೇರ್ ಪ್ರಕಟನ್ ದೀವ್ನು, ಕೊಂಕಣಿ ಲೇಖಕಾಂನಿ ಕೊಂಕಣಿ ಮಹಾಮಾನೆಸ್ತ ಲೇಖನ ಮಾಲಾ ಬೂಕ್ ಬರೋವ್ನು ದಿವ್ಚಾಕ್ ತಾಂಗೆಲೆ ನಾಂವಾ ದೀವ್ಕಾ, ಅಶೆಂ ವಿನಂತಿ ಕೆಲಿಲೆ ತೆದನಾ, ಕರ್ನಾಟಕ ರಾಜ್ಯಾಚೆ ವಿವಿಂಗಡ ಗಾಂವ್‌ಚೆ ಕೊಂಕಣಿ ಸಾಹಿತಿನಿ ಬೂಕ್ ಬರೋವ್ಚೆ ವಾವ್ರಾಕ ಮುಕಾರ್ಸುನು ಆಯಿಲೆಂ ಆಮ್ಕಾಂ ಮಸ್ತ್ ಸಮಾಧಾನ ದಿಲಾಂ.

ಡಾ. ತೋನ್ಸೆ ಮಾಧವ ಅನಂತ ಪೈ (ಡಾ.ಟಿ.ಎಂ.ಎ.ಪೈ) ಎಕ ಶಕ ಪುರುಷ್, ಸಾಮಾಜಿಕ ಕ್ಷೇತ್ರ, ಶಿಕ್ಷಣ, ಆರೋಗ್ಯ, ಬ್ಯಾಕಿಂಗ ಕ್ಷೇತ್ರಾಂತ ತಾಂಗೆಲ್ಯೊ ನವಿ ನವಿ ಯೋಜನಾಂ ಸಮಾಜಾಕ, ದೇಶಾಕೇಚಿ ಮಹತ್ವಾಚೆ ಆಸುನು, ಆಮ್ಗೆಲೆ ಜಿಲ್ಯಾಕ ಮಾತ್ರ ನ್ಹಯ ದೇಶಾಕೇಚಿ ನಾಂವ ಹಾಳೆಲೆ. ತಾಂಗೆಲೆ ಜೀವಿತ ಕಾಲಾಂತೂಚಿ 'ದಂತಕತಾ 'ದಾವ್ನ ಆಶಿಲೊ ಮಹಾ ಮಾನೆಸ್ತ ಡಾ. ಪೈ .

ಬ್ಯಾಕಿಂಗ್ ಕ್ಷೇತ್ರಾಂತ, ಲ್ಹಾನ ದಾವ್ನ ಶುರುವಾತ ಕೆಲೆಲೆ, 'ಸಿಂಡಿಕೇಟ ಬ್ಯಾಂಕ' ರಾಷ್ಟ್ರೀಕೃತ ದಾವ್ನ ವ್ಹಡಮಾಪಾರಿ ವಿಖ್ಯಾತ ದಾಲೆಂ. ಪಿಗ್ಮಿ ಯೋಜನಾಂತು ಬಾಪಯ್ 'ಮ್ಹೊಣು ಘೆತಿಲೊ ಡಾ. ಪೈನ ಆನಿಕಯ್ ಮಸ್ತ ಯೋಜನಾಂ ಸಿಂಡಿಕೇಟ ಬ್ಯಾಕಾಂತ್ ಶುರುವಾತ ಕರ್ನ ಇತರ ಬ್ಯಾಂಕಾಕಯ್ ಮಾದರಿ ದಾವ್ನ ಲ್ಹಾನ ವ್ಹಡ ಜನಾಂಕ ಮಹಾ ಉಪ್ಕಾರಿ ದಾಲೊ. ಮಣಿಪಾಲಾಂತ 1941 ಇಸ್ವಿಂತ ದುಸ್ರೆ ಅ. ಭಾ. ಕೊಂಕಣಿ ಪರಿಷದೆಚೆ ಅಧಿವೇಶನ ಸಂಘಟನ ಕೆಲೆಲೆಂ. ಮಾಯಭಾಸ ಕೊಂಕಣೇಚಿ ಸೇವಾ ತಾನ್ನಿ ಖೂಬ ಕೆಲ್ಯಾ. ಡಾ. ಟಿ. ಎಂ. ಎ. ಪೈ ಪ್ರತಿಷ್ಠಾನ ಸಂಸ್ಥೊ ಕೊಂಕಣಿ ಭಾಷೇಚೆ ಆನಿ ಕೊಂಕಣಿ ಜನಾಲೆಂ ಸೇವಾ ವ್ಹಡಮಾಪಾನ ಕರೆತ ಆಸಾ.

ತಾನ್ನಿ 1940 ಶುರುಕೆಲೆಲೆ ಅಕಾಡೆಮಿ ಆಫ ಜನರಲ್ ಎಜೂಕೇಶನ 60-70 ಮಣಿಪಾಲಾಂತ ಆನಿ ಇತರ ಕಡೇನಯಿೊ ಶಾಳಾ, ಕಾಲೇಜ, ವೈಧ್ಯಕೀಯ, ತಾಂತ್ರಿಕ ಕಾಲೇಜ ಶುರುಕರ್ನ ಕರ್ನಾಟಕ ರಾಜ್ಯಾಂತ ಮಾತ್ರ ನ್ಹಯ್ ದೇಶ ವಿದೇಶಾಂತೂಯಿ ವೆಗ್ಳೆ ವೆಗ್ಳೆ ಪ್ರಕಾರಾಚೆ ವಿದ್ಯಾ ಸಂಸ್ಥಾ ಚಲಯ್ತುಚಿ ಆಸಾ. ಮಣಿಪಾಲ ' ಅಂತರಾಷ್ಟ್ರೀಯ ವಿದ್ಯಾನಗರಿ ' ಮ್ಹೊಣು ಪ್ರಸಿದ್ಧ ದಾಲಾ.

ಡಾ. ಟಿ. ಎಂ. ಎ .ಪೈ ಹಾಂಗೆಲಿ ಜೀವನಾಚಿ ಜನಸೇವಾ ದೃಷ್ಟಿ, ನವೆ ವಿಚಾರ ಉಗ್ತ್ಯಾನ ಆಪ್ಣಾಯ್ವ್ನ ಘೇವ್ಚೆ ಗೂಣ, ಊದಾರ ಮನ ತಾಂಗೆಲೆ ಜೀವಿತ ಕಾಲಾಂತೂಚಿ ಜನಮನಾಂತ ತಾಂಕಾ ಏಕ ವ್ಹಡ ಸ್ಥಾನ ದಿಲೆಲೆಂ.

ತಾಂಗೆಲೆ ಜೀವಿತ ಆನಿ ಕಾರ್ಯೆಂ ವಿಷಯಾಂತ ಹಜಾರೊ ಹಜಾರ ಜನಾನಿಂ, ಸಾಹಿತಿನಿಂ ದೇಶ ವಿದೇಶಾಂತ ಲೇಖನ ಆನಿ ಪುಸ್ತಕಂ ಬರಯ್ಲಾಂತಿ.

ಕೊಂಕಣಿ ಅಕಾದಮಿಚೆ ಕೊಂಕಣಿ ಮಹಾಮಾನೆಸ್ತ ಲೇಖನ ಮಾಲಾ ಯೋಜನಾಕ ಶ್ರೀ ಸಿದ್ದಾಪುರ ವಾಸುದೇವ ಭಟ್, ಕಾರ್ಕಳ ಹಾನ್ನಿ ಡಾ.ಟಿಂಎಂ.ಎ ಪೈ ಹಾಂಗೆಲೆ ವಿಷಯಾರಿ ಪುಸ್ತಕ ಬರೋವ್ನ ದಿಲೆಲ್ಯಾಕ ತಾಂಕಾ ದೇವು ಬರೆಂ ಕೊರೊ.

ತಸೀಚ್ ಬೂಕ ಸುಂದರ ದಾವ್ನ ಛಾಪ್ಸುನ್ ದಿಲೆಲೆ ಮೆ ವಿಕ್ಟೋರಿಯಾ ಪ್ರಿಂಟಿಂಗ್ ವರ್ಕ್ಸ್, ಬಂಟ್ವಾಳ, ಹಾಂಕಾಯಿೊ, ಆನಿ ಮುಖಚಿತ್ರ ರಚನ ಕರ್ನ ದಿಲೆಲೆ ಮೆ. ರವಳ ಲೇಸರ್ ಟೆಕ್ ಹಾಂಕಾ ದೇವು ಬರೆಂ ಕೊರೊ.

ಕೊಂಕಣಿ ಲೋಕ್ 'ಕೊಂಕಣಿ ಮಹಾಮಾನೆಸ್ತ ಲೇಖನ ಮಾಳಾಚೆ ಹೆಂ ಪುಸ್ತಕ ಸ್ವೀಕಾರ ಕರ್ತಲೆ ಅಶೆಂ ಆಮ್ಚಿ ಭೋಗ್ಣಾ ದಾವ್ನು ಆಸಾ.

ದೇವು ಬರೆಂ ಕೊರೊ.

WORLD KONKANI CENTRE LIBRARY
विश्व कोंकणी पुस्तकालय
MANGALORE

ಮಂಗ್ಳೂರ
ದಿನಾಂಕ : 30-09-2001

**ಬಸ್ತಿ ವಾಮನ ಶೆಣೈ**
ಅಧ್ಯಕ್ಷ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ

WORLD KONKANI LIBARY
Accn No:004535

# ಡಾ. ಟಿ. ಎಂ. ಎ. ಪೈ

ಕರ್ನಾಟಕಾಚೆ ಆಧುನಿಕ ಸಂಸ್ಥಾಪಕಾಲ್ಯಾಂತ್ ಡಾ. ಟಿ. ಎಂ. ಎ ಪೈ ಯೆಕ್ಲೊ. ದೇವಾನ ದಿಲೆಲಿ ಪ್ರತಿಭಾ, ಸಾಹಸ ಆನಿ ಕರ್ತವ್ಯ ನಿರ್ವಹಣಾ ಶಕ್ತಿನ ಅಸಾಮಾನ್ಯ ಸ್ಥಾನ ಪಾವಿಲೊ. ಪಯ್ಯಚಿಂತಪ, ಧೈರ್ಯ ಆನಿ ಸಂಘಟನಾ ಚಾತುರ್ಯ- ಇತ್ಲೆನ ಜೀವನಾಚೆ ವೆಗಳ ವೆಗಳ ಕ್ಷೇತ್ರಾಂತ್ ಅಪೂರ್ವ ಸಾಧನ ದಾಕಯಲೆಲೊ. ಬ್ಯಾಂಕಿಂಗ್, ಜೀವವಿಮಾ, ವ್ಯವಹಾರೋದ್ಯಮ, ಶಿಕ್ಷಣ, ವೈದ್ಯಕೀಯಶಾಸ್ತ್ರ -ಅಶಿ ನಾನಾ ಕ್ಷೇತ್ರಾಂತ್ ವಾವ್ರ ಕೆಲಲೊ ಆನೆಕ್ಲೊ ನಾ. ಭೀನಾಶಿ, ಸೊಲ್ವನಾಶಿ, ಕ್ರಿಯಾಸಿದ್ಧಿ ಪಾವಿಲೊತಸಲೊ ವ್ಯಕ್ತಿ ಡಾ. ತೋನ್ಸೆ ಮಾಧವ ಅನಂತ ಪೈ.

ಡಾ. ತೋನ್ಸೆ ಮಾಧವ ಅನಂತ ಪೈ- ಹಾಣೆ ಭಾರತಾಂತು ನಂವೆ ಜೀವನ ವಾಡೋನ್ ಹಾಡ್ಚಾಂತು, ಮಣಿಪಾಲಾಚೆ ತಸಲೆ ಏಕ ಗ್ರಾಮೀಣ ಪ್ರದೇಶಾಂತ್ ವ್ಹಡ ಯೇಕ ವಿಶ್ವವಿದ್ಯಾಲಯಾಕ ಸಮಾನ ಜಾಲೆಲೆ ಶಿಕ್ಷಣೆ ಕೇಂದ್ರ, ಕೈಗಾರಿಕಾ, ಬ್ಯಾಂಕ್- ಅಸಲೆ ಜಾಯ್ತೆಂ ಉದ್ಧಾರಾಚೆ ಖಾಂಬೆ ಗಟ್ ಕರ್ನ ರಾಬೋಚಾಂತ್ ಯಶಸಿ ಪಾವಿಲಿ ಕಾಣಿ ಖೂಬ್ ಹೋಡಿ ಆಸಾ.

ಉಡಿಪಿ -ಏಕ ವ್ಹಡ ಯಾತ್ರಾ ಸ್ಥಳ ಶ್ರೀ ಮಧ್ವಾಚಾರ್ಯಾನ-ಪ್ರತಿಷ್ಠ ಕೆಲಲೊ ಬಾಲಕೃಷ್ಣು ಹಾಂಗಾಚೊ ದೇವು. ಹೇ ದೇವಾಲೆ ಪೂಜೆಕ ಆಠ ಮಠಾಚೆ ಸ್ವಾಮೆ ಆಸಾತಿ. ತೇ ಆಠ ಮಠಾಚೆ ಸುಂದರ ಕ್ಷೇತ್ರ ಹೇ ಶತಮಾನ ಕಾಲಾಚೆ ಉಡ್ಪಿಚೆ ಆಕರ್ಷಣ. ಉಡ್ಪಿ ತಾಕುನ್ ತೀನಿಮೈಲಿ ದೂರ ಸಾನಯೇಕ ಗುಡ್ಡೊ. ಥಂಯ್ ಏಕ 'ಮಣ್ಣಿನ ಪಳ್ಳ ' ತುಳುನ ' ಮಣ್ಣ್ (ದ) ಪಳ್ಳ ' - ತೇಂಚಿ ಆಸ ಪಾಸ ಜನಾಲೆ ತುಳುನಿ 'ಮಣ್ಪಲ' ಯಾ 'ಮಣಿಪಾಲ ' ಹೆ ಮಣ್ಣಪಳ್ಳಾಂತ್ ಲೆಂ ಆಶಿಲೆ ? ಕಾಂಹೀ ನಾಶಿಲೆ. ಹೆಂ ಜನಾಂಪಶಿ ಚಡ ಗಾಯ್‌ಗೊರ್ವಾಂನಿ ಭೊವಂಚೊ ಗೋಮಾಳ ಜಾಗೊ ಜಾವ್ನಶಿಲೊ. ಉಡ್ಪಾಚೆ ಕೃಷ್ಣಾ ಮಠಾಚೆ ಗೊರ್ವಾಂಕ ಪ್ರತಿ ದೀಸ್ ಹಾಂಗಾ ತಣ ಚೊರ್ಚಾ ವ್ಯರ್ತ್ತಾಲಿಂತಿ. ಸಾಂಜೆ ವಗೀಚ್ ಗೊರ್ವಾಂಕ ತರಿ ಪರತ ವ್ಹರ್ನಿ ಜಾಲ್ಯಾರ್ ತೀಂ ವಾಗಾಚೆ ತೊಂಡಾಂತ್ ಪಡ್ತಾಶಿಲೀಂತಿ. ಕಸಲ್ಯಾಕ ಮ್ಹಳ್ಯಾರಿ ತೇ

ಗುಡ್ಡಾ ತೊಗ್ಗು ವ್ಹಡ ಯೇಕ ರಾನ ಆಶಿಲೆಂ. ಥಂಯ್ ಕೊಲೊ ವಾಗು ಆಶಿಲಿಂತಿ. ಗುಡ್ಡ್ಯಾರಿ ತಾನಿ ಖಾವ್ನ ಸೊಳೆಂಲೆ ಹಾಡಾ ಕುಡ್ಕೆ ಪೊಳೊನ್ ಖಂಯ್‌ಕೀ ಗೋರ್ವಾಂ ಚುಕ್ಕುನ್ ಆಯ್ಲೀಂಚಿ ಮ್ಹೋಣು ಲೆಕ್ತಾತಿ ಆಶಿಂಲೆಂ. ಸಾಂಜ್ ಜಾತರಿ ತ್ಯಾ ವಾಟ್ಟೆರ್ ವಚ್ಚೆ ಜನ ವಗ್ಟಗ್ಗಿ ಚಮ್ಕೂನು ಘರಾ ಪಾವ್ತಾತಿ. ರಾನಾಂತ್ ಬೋಬ ಮಾರ್ಚೆ ಪಕ್ಷಿಂಯೋ, ಪಾವ್ಸಾಡಿ ದಿಸಾಚೆ ವ್ಹಾಳಾಂಕ ಭೋರ್ನು ವ್ಹಳಚೆ ಉದ್ಕಾಚೆ ದಭಾ ದಭಾ, ಆನಿತಾಚೊ ಗಾಜ್ ನೇಶನಲ್ ಹೈವೇಂರಿ ಯೇವ್ನ ಬೊಶ್ಯೆ ವಾಗ . ಹೇಂ ಸಕ್ಕಡ ಆಯ್ಚೆ ಮಣಿಪಾಲ ಪಳ್ಳೆಲ್ಯಾರಿ ಕೊಣೇಂಯ್ ವಿಶ್ವಾಸ ಪಾವ್ನಾತಿ. ಜಾಲ್ಯಾರಿ ವೀಸಾವೆ ಶತಮಾನಾಚೆ ಭಾರತ ದೇಶಾಚೆ ನಕಾಶೇಂತು ಮಾತ್ರ ಮಣಿಪಾಲಾಕ ಯೇಕ ಸ್ಥಾನ ಮ್ಹೆಳೆಂ. ಹಾಕಾ ಕಾರಣ ಮಣಿಪಾಲ ನ್ಹಯ್, ತೇ ಮಣಿಪಾಲಾಚೆ ಸುತ್ತೂಚಿ ಏಕ ವ್ಯಕ್ತಿಂಲೆ ಸ್ವಂತ ಸಾಹಸಾನ ಉಟೋನು ರಾಬಿಲೆ ವಿದ್ಯಾಮಂದಿರ; ಬ್ಯಾಂಕ್, -ಕಾರ್ಖಾನೊ, ಆನಿ ಆಸ್ಪತ್ರ್ಯೊ. ತೊ ಮನುಷು ಅಸಲೊ ತಸ್ಸಲೊ ನ್ಹಯ್ ಧೈರ್ಯಶಾಲಿ, ಆಪ್ಣಾನ ಧರ್ಲೆಲೆ ವಾವ್ರ ಸಾಧನ ಕೊರ್ಚಾಂತ್ ಭಲವಾದಿ ಸಗ್ಳೆ ರಾಷ್ಟ್ರಾಂತ್ ಕೀರ್ತಿ ಪಾವಿಲೋ, ಮಣಿಪಾಲ ಬ್ರಹ್ಮ, ಆಧುನಿಕ ಮಣಿಪಾಲಾ ಜನಕು ಮ್ಹೊಣೊಸುನು ಘೇತಾ.

ಆತಾಂ ಮಣಿಪಾಲಾಂತ್ ದಿಸ್ತ ಆಸುಚೆ ವಿಂಗಡಚಿ. ಆಜಿ ಮಣಿಪಾಲ ಲೋಕೋತ್ತರ ಕೀರ್ತಿ ಪಾವ್ಲಾಂ. ಆಜಿ ಹೇಂ ಏಕ ಅಂತರ್ರಾಷ್ಟ್ರೀಯ ಕೇಂದ್ರ. ಮಣಿಪಾಲಾ ಗುಡ್ಡೋ ಚಡತಾ ಆಶಿಲೆ ತಶೀಂ ಆಮ್ಕಾ ವಿದ್ಯುದ್ದೀಪಾನ ಶೋಭಾಯಮಾನ ಜಾಲ್ಲೆಲೆ ರುಂದ ಜವ್‌ಳ್ ರಸ್ತೆ. ಊಂಚಾಯೇರಿ ಉಟಾನು ರಾಬಿಲೆ ಶೋಬಿತ ಇಮಾರತಂ, ಪಾಂಚ ನಿಮಿಷಾಕ ಏಕ ಬಸ್, ತೇ ಬಸ್ಸಾಂತ್, ಆಸ್ಪತ್ರೇಂತ, ಮಸ್ತ ಜನ, ಮೆಡಿಕಲ್, ಇಂಜಿನಿಯರಿಂಗ್ ವಿದ್ಯಾರ್ತಿಂಲೆಂ ಸಾಲಾ ಸಾಲು. ಕಾರ್ಖಾನೋ, ವರ್ಕ್‌ಶಾಪ್, ಮುದ್ರಣಾಲಯಾಚೆ ಕಾಮಗಾರ್‌ಲೋಕ, ರಾಷ್ಟ್ರೀಕೃತ ಸಿಂಡಿಕೇಟ್ ಬ್ಯಾಂಕಾಚೆ ಮುಖೇಲ್ ಖಚೇರಿ ಕಾಮ ಕೊರ್ಚೆ ಹಜಾರೋ ಹಜಾರ ಕಾಮಗಾರ ಲೋಕ್, ಅಧಿಕಾರ ವರ್ಗ, ಕಾಲೇಜಾಂತು ಮಲೇಶಿಯಾ, ಆಪ್ರಿಕಾ, ಆನಿ ಅಮೇರಿಕಾ, ಇತ್ಯಾದಿ ವಿದೇಶಾಂತ ತಾಕುನು ಆಯಿಲೇ ವೈದ್ಯಕೀ ಶಿಕಪಾಚೆ ವಿದ್ಯಾರ್ತಿಯೋಂ, ತಾಂಗೆಲೆಂ ವೇಷ ಭೂಷಾಂಕ ಚಾಲ ಚಲ್ವಣೇಂತು, 21

ಶತಮಾನಾಂತ್ ಮಿರ್ವುಚೆ ತಸಲೆ ನಂವೆ ನವಪಣ, ಬೋಳ ಗುಡ್ಡ್ಯಾರಿ ಬಾಂದಿಲೆಲೆ ಹಜಾರಾಲಾಗಿಂ ಘರಾಂ ಸ್ಕೂಲಾಂ, ಕಾಲೇಜ್ ಇಮಾರತ ಇಗರ್ಜಿ, ದೇವಳ, ಮಸೀದಿ ಇತ್ಯಾದಿ ನವೆ ಭಾರತಾಚೆ ಬಾವ್‌ಟೊ ಹಾಂಗಾ ಉಬತ್ ಆಸಾ.

ದೂರ ದೃಷ್ಟಿ ಆನಿ ಆದರ್ಶ- ಹಾಂತು ಮಾಧವ ಪೈ ಉಣೆಪಣ ನಾಶಿಲೆ. ವೆವ್ಹಾರಾಂತ ಕುಶಲಪಣ ತಾಗ್ಗಲಾಗಿ ಆಶಿಲೆ. ಖಂಚೇಯ್ ವಾವ್ರ ಕೋಣ ಜಾಯ್ನಾ ಮ್ಹೋಣ್ ಸೊಡ್ತಾಶಿಲೀಂಚ್‌ಕೀ, ತೇಂಚ್ ಕ್ಷೇತ್ರಾಂತ್ ಮಾಧವ ಪೈ ಹಾತು ಘಾಲ್ತಾಶಿಲೊ. ಖಂಚೆ ಕಾಮ ಕಶ್ಶಿಂ ಕೋರ್ಕಾ ಕೊಣಾಲೆ ನಿಮಿತ್ ಕೋರ್ಕಾಹೇಂ ಮಾಧವ ಪೈಕ ಜಾಣ್ತಾಲೊ. ಜಾಲೆ ನಿಮಿತ್ ತಾಣೆ ಧರ್ಲೆಲಿಂ ಕಾಮಾಂ ಯೌಜಿಲೆಲೆ ಸಾರ್ಕೆ ಚಲ್ತಾಲಿಂ. ಭಾರತಾಚೆ ಪ್ರಮುಖ ತೀನಿ ಪ್ರಶ್ನಾಂಕ ಡಾ ಮಾಧವ ಪೈಲಾಗಿ ಜಾಪ ಆಶಿಲೆಂ. ತಾಣೆ ಗ್ರಾಮಾಂತರ ಜೀವನ ಪರಿವರ್ತನ ಕರುಂಕ, ಬರೆಂ ಕರುಂಕ, ತಾಣೆ ಪ್ರಯತ್ನಕೆಲೆಂ ಜನಾಲೆ ಬರೆಪಣಾಂಕ ಬ್ಯಾಂಕ್ ಆನಿ ಉದ್ಯಮ, ಅಜ್ಞಾನ ನಿವಾರಣೆಕ ಶಿಕ್ವಣ, ಪೀಡೆಸ್ತಾಚೆ ಪರಿಹಾರಕ ಆಸ್ಪತ್ರ್ಯೊ. ಮಾಧವ ಪೈನ ಮಣಿಪಾಲಾಂತು ಕರ್ನಾನಾಲೆಂ ಪ್ರಯೋಗ ನಾತಿ, ಸಾಧಿಸನಾನಾತಿಲೆ ಧ್ಯೇಯನಾ. ಹೀ ಮಣಿಪಾಲಾಚಿ ಅಸ್ಮಿತಾಯೇಚಿ ಕಾಣಿ, ರಾನ; ಗುಡ್ಡೊ ಆಶ್ಶಿಲೆ ಪರಿವರ್ತನಕರ್ನ ಬರೆಂ ನಗರ ಕೊರ್ಚಿ ಕಾಣಿ ಅಖ್ಖ್ಯಾ ಭಾರತಾಚೆ ಗ್ರಾಮಾಂತರಾಂತ್ ಕಸಲೆ ಸಂಘಟಣ ಶಕ್ತಿ, ಕಸಲೆ ಪ್ರತಿಭಾ ಆಸಾ, ಮೋಣ್ ದಾಕೋಚೆ ಏಕ ಆದರ್ಶ, ಭಾರತಾಚೆ ಪಶ್ಚಿಮ ಸಮುದ್ರಾ ಬರಿಚೊ ಏಕು ಲ್ಹಾನ್ ಗಾಂವ್ ಆಜಿ ಅಂತರಾಷ್ಟ್ರೀಯ ಮಟ್ಟಾರಿ ಖ್ಯಾತಿ ಪಾವಿಲೆ ಪೊಳ್ಳೈಲಾರಿ, ಕೊಣ ಜಾಲ್ಯಾರೀಯಿ ಅಜಾಪ್ ಜಾತಾ.

# ಬಾಲ್ಯ

## ಮಾಧವ ಪೈಲೆ ಭುರ್ಗೆಪಣ :

ಮಾಧವ ಪೈ ಗೌಡ ಸಾರಸ್ವತ ಬ್ರಾಹ್ಮಣ ವರ್ಗಾಕ ಸೆರ್ವಾಲಲೋ ಮನಿಸ್, ತಾಂಗೆಲೆ ಮ್ಹಾಲ್ಗಡೆ ಉಡ್ಪಾಕ ಪಾಂಚ ಮೈಲ ಬಡ್ಗಾ ಆಸುಚೆ 'ತೋನ್ಸೆ ' ಮ್ಹಣ್ಚೆ ಗಾಂವಾಂಕ ಯೇವ್ನ ರಾವಿಲಿಂ. 19 ಶತಮಾನಾಚೆ ಅಕೇರಿಕ ಹ್ಯಾ ಪೈ ಕುಟುಂಬಾಂಚಾಂಕ ವೀಸ ಎಕ್ರೆ ಕೃಷಿ ಆಶಿಲಿ. ತಾಜೆ ಸಾಂಗಾತಾ ಘರ್ಚೆ ಪನ್ನಾಸ ಕುಟುಂಬಸ್ಥಾಂಲೆ ಪೋಟ ಭೋರ್ಚೆ ಜವಾಬ್ದಾರಿಯ್ ಆಶಿಲಿ 1920ಇಸ್ವಿವರೆಕ ಹೀ ಆಸ್ತಿ ತಶಿಂಚ್ ಆಶಿಲಿ. ತೀ ಸಕ್ಡಾಂಕ ಪೊಟಾಕ್ ಪೋಸ್ ದಿತಶಿಲಿ. ಮಾಧವ ಪೈಲೊ ಆಜೊ ರಂಗ ಪೈಕ ಸಾತಜನ ಚೆಲ್ಲೆ ಆನಿ ತೇಗ ಜನ ಚೆಲಿಯೋ ಶಿಕ್ಷಣೆ ಬದ್ದಲ ಚಾಂಗ ಕಳ್ಕಳಿ ಆಶಿಲೊ, ರಂಗ ಪೈನ ತಾಗೆಲೆ ಸಾತ ಜನ ಚೆಲ್ಯಾಂಕ ಕನಿಷ್ಠ ಚಾರೀ ಕ್ಲಾಸಾವರೇಕ ಶಿಕ್ಷಣ ದಿವ್ಯೆಲೆ°. ದುರ್ಬಳಪಣೆ ನಿಮಿತ್ತಾನ ಚೆರ್ಡುವಾಂಕ ಚಡಾವತ ಶಿಕೋಚಾಕ ದಾಯ್ನಿ. ಹೇ ಸಾತ ಜನಾಂತು ಮುಕುಂದ ಪೈ ಮ್ಹಣ್ತಲ್ಯಾನ ಆಪ್ಣಾಲೆ ಶಿಕ್ಷಣ ಮುಕಾರ್ಸುನು ಬಿ.ಎ. ಪದವಿ ಘೇವ್ನು ಉಡ್ಪಾಂತು ವಕೀಲ ಮೋರ್ಣೋಸುನು ಗೆತ್ಲೊ. ಹಾಜೆನ ತಾಗೆಲೆ ಭಾವ್ಡಾಂಲೆ ಚೆರ್ಡುವಾಂಕ ಉಡ್ಪಾಂತು ಶಿಕ್ಚಾಕ ಜಾಲ್ಲೆ°. ರಂಗ ಪೈಲೆ ಸಾತ ಜನ ಚೆಲ್ಯಾಂತು ಚೌತೊ ಅನಂತ ಪೈ ಹೋಚಿ. ಮಾಧವ ಪೈಲೊ ಬಾಪುಸು. ತೋ ಬ್ರಹ್ಮಾವರಾಂತು ಏಕ ಲ್ಹಾನ ವ್ಯಾಪಾರಿ. ಮಾಧವ ಪೈಲಿ ಆವ್ಸ ಕಲ್ಯಾಣಪುರಾಚಿ ಬಾಳಿಗಾ ಘರಾಣೆಚಿ 'ಯಶೋದಾ. ' ಹೇ° ಅನಂತ -ಯಶೋದಾ ಜೊಡೆನಿ ಬ್ರಹ್ಮಾವರಾಂತ್ ಸಂಸಾರ ಕೆಲೊ. ಹಾಂಕಾ ಕ್ರಮಾರಿ ಪುರುಷೋತ್ತಮ್, ಉಪೇಂದ್ರ ಆನಿ ಮಾಧವ ಮೊಣ್ಚೆ ತೇಗ ಜನ ಚಲೆ ಮಾಗಿರಿ ಮರ್ತಿಮ್ಹಣ್ತಲಿ ಏಕ ಚೆಲಿ ಆನಿ ರಘುನಾಥ ಮಣ್ತಾಲೊ ಎಕ್ಲೊ ಚೆಲೆಯಾ ಜಾಲ್ಲಿಂಚಿ, ಮರ್ತಿಲೆ ಜೀವನ ಸುಖಕರ ಜಾಯ್ನಾಶಿ, ತೀ ಅಕೇರಿವರೆಕ ಭಾಂವ್ಡಾಲೆ ಸಾಂಗಾತೀಚಿ ಆಶಿಲಿ.

ಮಾಧವ ಪೈ, 1898 ಎಪ್ರಿಲ್ 30 ತಾರೀಕೇಕ ಅನಂತ ಯಶೋದಾಲೋ ತಿನ್ನಿಚೊ ಚೆಲ್ಲೊ ಜಾವ್ನ ಜಲ್ಮಾಕ ಆಯಿಲೊ. ತಾಗ್ಗೆಲೆ

ಬಾಪಯ್ ಮಸ್ತ ಶಿಸ್ತಾಚೊ. ಚೆರ್ಡುಂವಾನಿ ಚೂಕಿ ಕೆಲಲೆ ತೆದನಾ, ದೇವಾ ಕುಡಾಂತು ಕುಲ ದೇವಾ ಎದ್ರಾಕ ಧಾಪಂದ್ರಾ ಸಾಷ್ಟಾಂಗ ನಮಸ್ಕಾರ ಘಾಲ್ಕಾ ದಾತಾಲೆ. ಅಶಿ° ಬಾಪ್ಪುಲೆ ಶಿಕ್ಷೆನ ಚೆರ್ಡುವಾಂಕ ಶಿಸ್ತ್ ರಾಕ್‌ಚೆ ಆನಿ ಪಶ್ಚಾತ್ತಾಪ ಪಾವ್ಚೆ ಬುದ್ಧಿ ವಾಡುನು ಆಯ್ಲಿ. ಬಾಪ್ಪುಲೆ ಅಸಲೆ ಶಿಕ್ಷಾ ಪದ್ಧತಿ ನಿಮಿತಿ ರಚನಾತ್ಮಕ ಜಾವ್ನ ಯೋಚನ ಕೊರುಂಕ ಸಾಧ್ಯ ಜಾಲೆ ಮ್ಹೋಣ್ ಹೋಡ ಜಾಲೆ ಮಾಗಿರಿ ಡಾ ಮಾಧವ ಪೈನ ಸಾಂಗ್ಚೆ ಆಶಿಲೆ. 1907 ಇಸ್ವಿಂತ್ ಮಾಧವ ಪೈಲ ಬಾಪಯ್ ಅಂತರ್ಲೊ, ಆವ್ನು ಯಶೋದಾನ ಪೂರಾಯ್ ಚೆರ್ಡುಂವಾಕ ಕುಳಾರಾಕ ಆಪೋನ್ ಹಾಡ್ಕಾಪಳೈ°. ಚೆರ್ಡುವಾಂನಿ ಚೂಕ್ ಕೆಲ್ಯಾರಿ ತೀ ಶಿಕ್ಷಾ ದೀನಾಶಿಲಿ. ಆಪ್ಣಚ್ ಆಶಿಲಿ, ತಿತ್ಲೆ ಸಾದೆಪಣಾಚಿ, ಹೇ° ತಿಗೆಲೆ ಚೆರ್ಡುಂವಾಲೆ ಮನಾ ವಯರ್ ಗಾಢ ಪ್ರಭಾವ ಪಡ್‌ಚೆ ತಶಿಂದಾಲೆ°. ಸಾದೆ ಜೀವನ, ದೈವಭಕ್ತಿ ಹೇ° ತ್ಯಾ ಚೆರ್ಡುಂವಾಲ್ಯಾಂತ್ ಯೆವ್ಚಾಕ ತೀ ಚಿ ಕಾರಣ. ನಿರಕ್ಷರಸ್ಥ ಜಾವ್ನಶಿಲಿ ತೀ ಕನ್ನಡ, ಕೊಂಕ್ಣಿ ಮ್ಹಾಣ್ಯೊ, ತ್ಯಾ ಚೆರ್ಡುಂವಾಂಕ ತಾತ್ತಾವಳಿ ಸಾಂಗುನ್ ತಪಾಸಣಿ ಕರ್ನ, ತಾಂಕಾ ವಾಡೈ ತಾಶಿಲಿ. ತೀ° ಚೆರ್ಡುಂವ ಅಖೇರಿತಾಂಯ್ ಆವಯ್‌ಲೆಂ ಉತರಾ° ಮೀರ್‌ವಾನಾಶಿ ವಿನಯಾರಿ ವಾಡ್ಲಿಂಚಿ.

ತ್ಯಾ ಕಾಳಾರಿ ಜೀವನ ಚಲಾಸುಚೆ ಮಸ್ತ ಕಷ್ಟ ಆಶಿಲೆ. ಹಾಜೆನ ಮಾಧವ ಪೈಲೆ ವಿದ್ಯಾಭ್ಯಾಸಕ ಚಿಕೆ ಅಡ್ಚಳಿ ಜಾಲಿ. ಬ್ರಹ್ಮಾವರಾಚೆ ಶ್ರೀ ಹನುಮಂತ ದೇವಸ್ಥಾನಾಚೆ ಭಟ್ಟಮಾಮ್ಮಾನ ನಿತ್ಯಾಚಿ ಅನಂತ ಪೈ ಘರ್ಕಡೆ ದೇವಾಲೊ ಪ್ರಸಾದ್ ಹಾಣು ದಿತ್ತಾಶಿಲೊ. ಅನಂತ ಪೈನ ಮೊರ್ಚೆ ಫೂಡೆ ಚೆರ್ಡುಂವಾಂಕ ಆಪ್ಪೋನ್ ಅಶೆಂಖಂಯ್ " ಭಟ್‌ಮಾಮ್ಮಾನ ಹಾಡ್‌ಚೆ ದೇವಾಲೆ ಪ್ರಸಾದಾನ ತುಮ್ಕಾ ಬರೆ ಜಾತ್ತಾ. ತ್ಯಾ ಭಟ್ ಮಾಮ್ಮಾ ಲಾಗಿ ಆಂಗ್ಡಿ ಬಾಕಿ ಘೆವ್ಚಾಕ ನಜ್ಜ " ,ಅಶಿ° ಭಾಸ ಘೆತ್ತಿಲಿ ಖಂಯಿ. ಅಸ್ಸಲೆ ಘಟನಾ ಮಾಧವ ಪೈಲೆ ಜೀವಿತಾಂತ ಪ್ರಭಾವ ಪಳಾ°.

ಆಪ್ಣಾಲ್ಯಾ ಚೆರ್ಡುಂವಾಲೆ ಸಾಂಗಾತಿ ಕುಳಾರಾ ಕಲ್ಯಾಣ ಪುರಾಕ ಕೃಷ್ಣರಾಯ ಬಾಳ್ಯಾತಂಯಿ ಯಶೋದಾನ ಯೇವ್ನ್ ರಾವ್‌ತರಿ, ಚೆರ್ಡುಂವಾಂಕ ಯಶೋದಾಚಿ ಆವಯ್ ಬಾಪಯ್ ಜಾಲಿ. ಚೆರ್ಡುಂವ

ವಿದ್ಯಾವಂತ ಜಾವ್ಕಾ, ಸದ್ಗುಣವಂತ ಜಾವ್ಕಾ ಅಶೆಂ ವಿಶ್ವಾಸ ದವರ್ಲೆಲಿ ತೀ, ಚೆರ್ಡುಂವಾಂಕ ತ್ಯಾಚ್ ರೀತಿರಿ ವಾಡೋಚಾಕ ಪ್ರಯತ್ನ ಕರತ ಆಶಿಲಿ. ಚೆರ್ಡುಂವಾಂಕ ಕೆದನಾಯ್ ನೀತಿಕಥಾ ಸಾಂಗ್ತಾಶಿಲಿ. ತಿಗೆಲೆ ಉತ್ರಾಂ ಮಾಧವ ಪೈಕ ತಾಗೆಲೆ ಉತ್ತರ ಪ್ರಾಯೇರೀ ಉಡ್ಗಾಸಾ ಯೆತ್ತಾಶಿಲೆ. ತೀ ಪುಣ್ಯಜೀವಿ 1955 ಇಸ್ವಿಂತ್ ಆಪ್ಣ್ಯಾಲೆ 78 ವರ್ಸಾರಿ ಅಂತರ್ಲಿ.

ಶ್ರೀ ಮುಕುಂದ ಪೈ ಉಡ್ಪಾಂತು ಆಶಿಲೆ ನಿಮಿತ್ತಿ, ಅನಂತ ಪೈಲೆ ಚೆರ್ಡುಂವಾಂಕ ಶಿಕ್ವಣೆಕ ಮಸ್ತ ಬರೆಂ ಜಾಲೆಂ. ಚಾರಿ ಜನ ಚೆರ್ಡುಂವಾಲೆ ಪಯ್ಕಿ ಮಾಧವ ಪೈನ ಮಾತ್ರ ವಿಶ್ವ ವಿದ್ಯಾಲಯಾಚೆ ಪದವಿ ಘೆತ್ತಿಲಿ. ಮ್ಹಾಲ್ಗಡೊ ಜಾವ್ನಶಿಲೋ ಪಿ.ಎ. ಪೈನ ಅರ್ಧಾರೀಚ್ ಸ್ಕೂಲ ಸೋಣ್ ತಾಣೆ ಶುರುವಾತ ಕೆಲೆಲೆ ದುಕಾನಾಚೆ ವ್ಯವಹಾರಾಂತ್ ಚಡ ಲಕ್ಷ ದಿಲೆಂ ದುಸ್ರೊ ಉಪೇಂದ್ರ ಪೈ ರಾವಿಲಕಡೆ ರಾವ್ತಲೆ ನ್ಹಯ್. ಉಡುಪಿಂತ್ ಮಾಧ್ಯಮಿಕ ಶಾಳೆಚೆ ಶಿಕ್ವಣೆಚೆ ನಂತರ ಹೈಸ್ಕೂಲಾಕ ಮಂಗಳೂರಾಕ ಗೆಲೊ ಥಂಯ್ ಏಕ ವರಸ ಶಿಕುನು ಪರಾಂತೆ ಕುಮಟಾಕ, ಥಂಯ್‌ತಾಕುನು ಕಾರವಾರಾಕ, ನಂತರ ಇಂಟರ್ ಶಿಕುಂಕ ಬರೋಡಾ ಆನಿ ಮುಂಬಯಿಚೆ ಖ್ಯಾತ ಎಲ್ಫಿನ್‌ಸ್ಟನ್ ಕಾಲೇಜಾಕ ಸೇರ್ವುನು ನಿಮಾಣೆ ಉಡುಪಿಕ ಯೇವ್ನ ಮ್ಹಾಲ್ಗಡೊ ಪಿ. ಎ. ಪೈಲೆ ದುಕನಾಂತ್ ವ್ಯವಹಾರಾಕ ಮೆಳ್ಳೊ. ಚೌತೊ ಭಾವು ರಘುನಾಥ ಪೈ 1920 ಇಸ್ವಿಂತು ಹೈಸ್ಕೂಲಾಕ ಪ್ರವೇಶಾಚೆ ವೆಳಾರಿ ಗಾಂಧೀಜಿನ ಬ್ರಿಟಿಷಾಲೆ ವಿರುದ್ಧ ಅಸಹಕಾರ ಆಂದೋಳನಾಕ ಉಲೊದಿಲೊ. ಉಡ್ಪಾಚೆ ಕ್ರಿಶ್ಚಿಯನ್ ಹೈಸ್ಕೂಲಾಕ ಪ್ರವೇಶ ಜಾಲಲೊ ರಘುನಾಥ ಪೈನ ಶಿಕ್ವಣೇಕ ತಿಳಾ ಉದಾಕ ದಿಲೆಂ. ಮುಕಾರಿ ಸ್ವಾತಂತ್ರ್ಯ ಚಳ್ವಳಕಾರಾನಿ ಉಡ್ಪಾಂತು ಶುರುವಾತ ಕೆಲೆಲೆ ' ದೇಶಿಯ ವಿದ್ಯಾಶಾಲೆಂತ 'ದೋನಿ ಅಡೇಸ ವರಸ್ ಶಿಕುನು, ಎಂಟ್ರೆನ್ಸ್ ಪರೀಕ್ಷೆಂತ ಭಡ್ತಿ ಜಾಲ್ಯಾರಿಯ್ ಕಾಲೇಜಾಕ ವಚ್ಚನಿ. ಮಾಧವ ಪೈ ಕಲ್ಯಾಣ ಪುರಾಂತು ಕ್ರಿಶ್ಚನ್ ಸ್ಕೂಲಾಕ 1905 ಇಸ್ವಿಂತು ಪ್ರವೇಶದಾಲೊ. ಹೆರವರಸ ಕಲ್ಯಾಣಪುರಾಂತು ಶುರುವಾತ ದಾಲೆಲೆಂ ಹಿಂದೂ ಹಾಯರ್ ಪ್ರೈಮೆರಿ ಸ್ಕೂಲಾಕ ಪ್ರವೇಶ ದಾವ್ನ, ಮಾಧವ ಪೈನ ಆಪ್ಣ್ಯಾಲೆ ಶಾಳಾ ಶಿಕ್ವಣ ಮುಕಾರ್ಸಿಲೆ. ಹ್ಯಾ ಹಿಂದೂ ಸ್ಕೂಲಾಚೆ ಋಣ ಮಾತ್ರ ಮಾಧವ ಪೈನ ತಿರ್ಸಿಲೆಲೆ ತಾಗೆಲೆ ಮುಕಾವೆಲೆ ಜೀವನಾಚೆ ಏಕಿ ದಿಕ್ಸೂಚಿ.

ಅಣ್ಣಾಲೆ ದುಕಾನಾಂತ್ ಬಶಿಲೆ ಉಪರಾಂತೆ ಮಾಧವ ಪೈನ ತ್ಯಾ ಶಾಳೆಕ ದುಡ್ವಾ ಮದತ್ ದಿವ್ಚಾಕ್ ಶುರು ಕೆಲೆಂ. 1910 ಇಸ್ವಿಂತು ಉಡ್ಪಾಚೆ ತಾಲೂಕಾ ಬೋರ್ಡಾಚೆ ಶಾಳೆಕ ತಾಣೆ ಪ್ರವೇಶ ಘೇತಲೊ. ಶಾಳಾ ಸೋಣ್ ಘರಾ ಆಯಿಲೆ ಸತಾಕ ತಾಗೆಲೊ ಮ್ಹಾಲ್ಗಡೊ ಬಾವು ಪುರುಷೋತ್ತಮ ಪೈಲೆ ದುಕಾನಾಂತ ಸಾಂಗತ ದಿವಚಾಕ ಮಾಧವ ಪೈಕ ಸಾಧ್ಯ ದಾಲೆಂ. ಪುರುಷೋತ್ತಮ ಪೈಕ ಕಾಂಗ್ರೆಸ್ ಚಳವಿಳಾಂತು ಆಸಕ್ತಿ ಆಶಿಲಿ. ತಾಣೆ ರಾಷ್ಟ್ರೀಯ ಆಂದೋಳನಾಕ ಸಂಬಂಧ ಆಶಿಲೆ ಪುಸ್ತಕಂ, ಸ್ವದೇಶಿ ವಸ್ತು ಆನಿ ಚರಖಾರಿ ಸೂತ ವಿಂಡಿಲೆಲೆ ಖಾದಿ ಆಂವ್ಗಾಲೆ ದುಕನಾಂತ ದವರ್ಲೆಲೆಂ.

ಮಾಧವ ಪೈಯಿಲೆ ಅಣ್ಣ ಉಪೇಂದ್ರ ಪೈಕಯಿ ಮಾಧವ ಪೈಲೆ ಸಾರ್ಕೆ ಯೋಜನ ಘಾಲ್ಚೆ ಗುಣ ಆಶಿಲೆ. ಥೊಡೋ ಭೇದ ಮ್ಹಳ್ಯಾರ ಉಪೇಂದ್ರ ಪೈ ಮೌನಿ. ಉತ್ರಾಂ ಊಣೆ ವಾವ್ರ ಚಡ. ತಾಣೆ ಉಡ್ಪಾಕ ಮಸ್ತ ಸಕಡ್ ನಂವೆ ನಂವೆ ವಿಷಯ ಹಾಳೆಲೆ ಉಡುಪಿಕ ಪಯ್ಲೆಂ ಫಿಲಂ ಹಾಳೆಲೆ ತಾಣೆ. ಖಾಲಿ ಜಾಗ್ಯಾಂರ್ ಘರ ಬಾಂದುಚೆ ತಾಗೆಲೊ ಅಭ್ಯಾಸ ಜಾವ್ನಶಿಲೊ. ಪೊರ್ನಿ ಕಂಡಿ, ಜಂತಿ, ಅಶೆಂ ನಿರುಪಯೋಗಿ ವಸ್ತು ಹಾಣು ಘಾಲ್ನು, ತಾಣೆ ಘರ ಬಾಂದಯ್ಲೆ. ಉಡ್ಪಾಚೆ ನೇಕಾರ ವರ್ಗಾಂಕ ಪೂರಾ ಸಾಂಗಾತಿ ಹಾಣ್ 'ಕಾಪ್ಡಾ ಮಗ್ಗ, ಚೀನಾ ದೇಶಾಚಾ ಪರಿಣತಾಂಕ ಆಪೊನು ಹಾಣ್ ಪೀಠೋಪಕರಣ ಕೊರೊಸುಚೆ ಕೈಗಾರಿಕ ಶುರುವಾತ ಕೆಲೆಲಿ. ಹಾಕಾ ಸಕಡಾಕ ದುಡು ದಾವಕಾದಾತನಾ ದುಡು ದಿವ್‌ಚಾಕ ಬ್ಯಾಂಕಾಂಚಿ ಕೋಣೇಯಿ ಮುಕಾರಿ ಯೇನಿಚಿ. ತೆದ್ನಾ ತಾಣೇಚಿ ಆಠ ಹಜಾರ ರುಪಯಾ ಘಾಲ್ನ ಬ್ಯಾಂಕ ಸ್ಥಾಪನ ಕೆಲೆಂ. ಹೇಂಚಿ ಪಿಗ್ಮಿ ಬ್ಯಾಂಕ್ ಮುಕಾರಿ ಸಿಂಡಿಕೇಟ್ ಬ್ಯಾಂಕ್ ಸಗ್ಳೇ ಭಾರತಾಂತು ಆಜಿ ವಾಡ್ಲಾ. ಮಾಧವ ಪೈಕ ಬ್ಯಾಂಕಿಂಗಾಚೊ ಮೂಲ ಪಾಠು ಮೆಳಲೋಚಿ ಮ್ಹಾಲ್ಗಡೊ ಭಾವ್ ಉಪೇಂದ್ರ ಪೈಲೆ ನಿಮಿತಿ.

ಮಾಧವ ಪೈನ ಉಡ್ಪಿ ಕ್ರಿಶ್ಚಿಯನ್ ಹೈಸ್ಕೂಲಾಂತು ಶಿಕ್ಪ್ಯಾಲೆ ಮುಕಾವೆಲೆ ಶಿಕ್ಷಣ ಮುಕಾರ್ಶಿಲೆ ತೆದನಾ ಮ್ಹೈನ್ಯಾಕ ಪಾಂಚ ರುಪಯ್ಯಾ ಶುಲ್ಕ ದೀವ್ಕಾಶಿಲೆ. ಜಾಲ್ಯಾರಿ ಮಾಧವ ಪೈ ಶಿಕ್ಷಕ ಮಸ್ತ ಬುದ್ವಂತು ಆಶಿಲೊ. ಥಂಯ್ ತಾಕಾ ಗಣೆತಾಂತ್ ಶಂಬರೀಂತ್ ಶಂಬರಿ ಮಾರ್ಕ್ಸ್

KONKANI
MANGALORE

ಮೆಳತಾಶಿಲೆ. ತಾಗೆಲೇ ಕ್ಲಾಸಾಚೊ ಶ್ಯಾಮರಾಯ ಶೆಟ್ಟಿಕ ಕೆದ್ನಾಯಿ ಶೂನ್ಯ ಮಾರ್ಕ ಮೆಳ್ತಾಶಿಲೆ ಕಂಯ್. ತ್ಯಾ ಶ್ಯಾಮರಾಯ ಶೆಟ್ಟಿಕ ಸ್ಕೂಲಾಚೆ ಜಗ್ಲೇರಿ ಮಾಧವ ಪೈನ ಗಣಿತ ಶಿಕೌನು ತಾಕಾಯ್ ಶಂಬರೀಂತು ಶಂಬರಿ ಯೆವಚೆ ತಶೀ ಶಿಕಯಲೆ ಕಂಯ್. ಮಾಗಿರಿ ಶಿಕ್ಷಕ ಜಾವ್ನ ಆಶಿಲೊ ಶ್ಯಾಮರಾಯ ಶೆಟ್ಟಿನ ಮಾಧವ ಪೈನ ಆಪ್ಣ್ಯಾಕಯಿ ಕಶಿ° ಶಾಳೆಂತ್ ವಯ್ರಿ ಯುವಚಾಕ ಮಾರ್ಗದರ್ಶನ ಕೆಲೆ° ಮ್ಹೊಣ್ ಕ್ಲಾಸಾಂತ ಪಾಠ ಕರ್ತಾನಾ ಸಾಂಗಚೆ ಆಶಿಲೆ ಮ್ಹೋಣ್ ಮಾಧವ ಪೈಲೆ ಅಣ್ಣಾಲೋ ಚೆಲೊ ಆನಿ ಲಾಗೀಚೊ ಶ್ರೀ. ಟಿ .ರಮೇಶ ಪೈನ ತಾತ್ತಾವಳಿ ಉಗ್ಡಾಸ ಕೋರ್ನ ಘೆವಚೆ ಆಶಿಲೆ. ಮಾಧವ ಪೈ ಆಪ್ಣ್ಯಾಲೆ ಬುದಂತ್ಕಾಯ್ ದಾಕೊನ್ ಮಾಸ್ತರಾಲೊ ಬರೋ ಶಿಷ್ಯ ಮ್ಹೊಣೋನ್ ಘೆತಾ. ಕ್ರಿಶ್ಚಿಯನ್ ಹೈಸ್ಕೂಲ್ ವಾತಾವರಣಾಂತು ತಾಗೆಲಿ ಪ್ರತಿಭೆಕ ಬರೊ ಅವಕಾಶ ಮೆಳತಾ. ಕ್ಲಾಸಾಂತ ಮನದೀವ್ನ ಆಯ್ಕುಚಾಕ ವಚುನು ತಾಕಾ ಕೆದನಾಯ್ ವಾಜುಕಾ ಮ್ಹೋಣ್ ನಾಶಿಲೆ. ತಾಗೆಲೊ ಆತ್ಮ ವಿಶ್ವಾಸ್ ಹೋಡು. ಥೋಡೆ ಪಟಿ ಸಮಯಾಕ ಸಮಜಾವ್ನ ಬೊರೋಚೆ ಸಮ ಕರ್ನಾಶಿ ಮಾಸ್ತರಾನ ದಿಲೆಲೆ ಇಂಪೊಜಿಶನ್ ತಾಣೆ ಬೊರೋಕಾ ಜಾಲೆ. ಏಕ ಪಟಿ ಗಣಿತಾಚೆ ಅಧ್ಯಾಪಕಾನ ತಾಕಾ ಇಂಪೊಜಿಶನ್ ದಿಲೆ°. ತೆದನಾ ಮಾಧವ ಪೈನ ತೇ ಮಾಸ್ತರಾಕ ಆಶಿಲೆ ಸತ್ಯ ವಿಷಯ ಸಾಂಗ್ಲೆ ಕೀ " ಮಾಕಾ ದನ್ಪಾರಾ ದೋನಿ ಗಂಟೆ ಅಣ್ಣಾಲೆ ದುಕನಾಂತು ಬಯ್ಸುನು ತಾಕಾ ಜೆವಣಾಕ ವಚ್ಚ್ಯಾಕ ಸೋಡಕಾದಾತಾ, ರಾತ್ರಿ ಚಡವೇಳು ದಿವ್ಲೊ ಲಾವ್ನ ಬಯ್ಶ್ಚ್ಯಾಕ ದಾಯ್ನಾ. ಮಾಕಾ ತುಮಿ ಸಾಂಗಿಲೆ ಲೇಕ ಯೆತ್ತಾ. ತೊಂಡಾನ ಕರ್ನು ದಾಕಯ್ತಾ. ತುಮಿ ಶಿಕ್ಷಾ ಮಾತ್ರ ದಿವಚಾಕ ನಜ್. " ಹೀ ಬಾತ್ಮಿ ಮುಖ್ಯೋಪಾಧ್ಯಾಯಾಲೆ ಕಾನಾಕ ಪಡ್ತಾ. ಮಾಧವ ಪೈಲೆ ಪ್ರಾಮಾಣಿಕತಾ ಖುಷಿ ಪಾವ್ನ ಮಾಧವ ಪೈಲೆ ಇಂಪೊಜಿಶನ್ ಊಣೆ ಕರೆಯಲೆಂ ಕಂಯಿ. ಹೀ ಏಕಿ ಮ್ಹತ್ವಾಚಿ ಕಾಣಿ.

ಸಾನು ದೋರ್ನ ಮಾಧವ ಪೈ ಮಸ್ತ ಧೈರ್ಯವಾನ್. ಧರಣಿ ಸಂಪ್ ಇತ್ಯಾದಿ ನಾತಿಲೆ ತೆ ಕಾಲಾರಿಯ್ ಚೆರ್ಡುವಾಂನಿ ಸಂಪ್ ಕೆಲೆಲೆ ಏಕ ಉದಾಹರಣ ಮಾಧವ ಪೈಕ ಗೊತ್ತಾಶಿಲೆ°. ಚೆರ್ಡುಂವಾಂಕ ಅಕೇರಿಚೆ ವ್ಹಡ ಪಬ್ಲಿಕ್ ಪರೀಕ್ಷೆ ಪಶಿ ಪಯಲೆ° ಆನೇಕ ಪರೀಕ್ಷಾ ಕೋರ್ಕಾ ಮ್ಹೋಣ್

ಅಧ್ಯಾಪಕಾನಿ ತಯಾರ ಕೆಲೆಲೆ ಕಂಯ್. ತ್ಯಾ ಪರೀಕ್ಷೇಕ ವಾಜುಬಾಕ ಜಾಯತಿತ್ಲೆ ವೇಳು ವಿದ್ಯಾರ್ಥಿಕ ಮೇಳ್ನಿ ಹೆ ವಿಷಯ್ ತ್ಯಾ ಶಿಕ್ಷಕಾಂಲೆ ಲಕ್ಷಾಕ ಹಾಡ್ತಾಂಲಿ ಕೋಣ್? ಖಂಚೆ ವಿದ್ಯಾರ್ಥಿಕ ಅಶೀ ಸಾಂಗಚಾಕ ಧೈರ್ಯ ಆಸಾ ಮ್ಹೋಣು ಪೂರಾ ವಿದ್ಯಾರ್ಥಿಯೋ ಮಾಧವ ಪೈಕ ಶರಣ ಆಯಲಿಂ ಕಂಯ್. ತಾಣೆ ಏಕ ನಿವೇದನ ಬರೆಯಲೆಂ ಆನಿ ತಾಂತು ಪರೀಕ್ಷಾ ಕಿತ್ಯಾಕ ಅಗತ್ಯನಾ ಮ್ಹಣ್ಚೆ ಆಧಾರ ಪೂರ್ವಕ ಬರಯಲೆಂ ಜಾಲ್ಯಾರಿ ತ್ಯಾ ನಿವೇದನಾ ಪತ್ರಾಕ ಫುಡೆ ದಸ್ಕತ್ ಘಾಲ್ತಲೆ ಕೋಣ? ಕೋಣ ಫುಡೆ ದಸ್ಕತ್ ಘಾಲ್ತಕೀ ತೋ ಹೇ ಸಂಪಾಚೊ ಮುಖೇಲ್ ಮ್ಹೋಣೊನು ಘೆತಾಲೊ. ಅಶೆಂ ದಾವ್ನ ಕೊಣಾಕಂಯ್ ತಶಿಂ ಕೋರುಂಕ ಧೈರ್ಯಯೇನಿ. ಮಾಧವ ಪೈಕ ಯೇಕ ಹಿಕಮತ್ ಮನಾಕ ಆಯಲಿ. ತಾಣೆ ಕಂಪಾಸಾನ ಏಕ ವರ್ತುಳ ತ್ಯಾ ನಿವೇದನ ಪತ್ರಾಚೆ ಪಂದಾಕ ಸೊಡಾವ್ಯ್ಲೆಂ. ಆನಿ ತೇ ವರ್ತುಳಾಚೆ ಸುತ್ತೂಚಿ ಸಕ್ಡಾನಿ ದಸ್ಕತ್ ಘಾಲ್ಕಾ ಮ್ಹುಳ್ಳೆಂ. ಸಕಡ್ ವಿದ್ಯಾರ್ಥಿಂನಿ ದಸ್ಕತ್ ಘಾಲೆಲೆ ಮಾಗಿರ್ ತೀ ಮನವಿ ಹೋರ್ನ ಮುಖ್ಯೋಪಾಧ್ಯಾಯಾಕ ಪಾವಯ್ಲಿ. ಹೆ ವರ್ತುಳಾ ಸುತ್ತೂಚಿ ದಸ್ಕತ್ ಘಾಲ್ನಶಿಲೆ ಚಿತ್ರ ವಿಚಿತ್ರ ನಿವೇದನ ಪೊಳೋನು ತ್ಯಾ ಮುಖ್ಯೋಪಾಧ್ಯಾಯಾಕ ಹಾಸ ಯೇವ್ನ್, ವಿದ್ಯಾರ್ಥಿಲೆಂ ನಿವೇದನ ತಾಣೆ ಪುರಸ್ಕಾರ ಕರ್ನ ಮಾಧವ ಪೈಯಿಲಿ ಪ್ಹಾಟಿ ಪೆಟ್ಲಿ ಮಾಧವ ಪೈಕ ಕ್ಲಾಸಾಂತ ಪಾಠ ಆಯ್ಕಾಲ್ಯಾರೀಚಿ ಪಯ್ಲೆಂ ಸ್ಥಾನ ಪಾವಚಾಕ ಪುರಾಜಾತಶಿಂಲೆಂ. ವರ್ಲೆಲೆ ವೇಳೆರಿ ತಾಗೆಲೆ ಸಹಪಾಠಿಂಗೆಲೆಲೆ ಸಾಂಗಾತಿ ಭಾಸಾಬಾಸ್, ತರ್ಕ ಕರ್ತಾಶಿಲೊ. ತಶಿಂ ಬರೇ ರೀತಿರಿ ವೇಳು ಸದುಪಯೋಗ ಕರ್ತಾಶಿಲೊ.

1916ಇಸ್ವಿಂತ್ ಮೆಟ್ರಿಕ್ ಪಾಸ ಜಾಲೆ ಮಾಗಿರಿ ಮಾಧವ ಪೈ ಆಪ್ಣಾಲೆ ಮಿತ್ರಾಂಲೆ ಸಾಂಗಾತಿ ಇಂಟರ್ ಮೀಡಿಯೇಟ್ ಕ್ಲಾಸಾಕ ಮಂಗಳೂರಾಕ ಗೆಲೊ. ಥಂಯ್ ಸರಕಾರಿ ಕಾಲೇಜಾಂತ್ ಪ್ರವೇಶ ಘೆವ್ಚಾಕ ತಾಣೆ ಪ್ರಯತ್ನ ಕೆಲೆಂ ಥಂಚೆ ಪ್ರಾಂಶುಪಾಲಾನ ಹಾಗೆಲೆಂ ಎಸ್. ಎಸ್. ಎಲ್. ಸಿ. ದಾಖಿಲ ಪೊಳೋನು " ತೂಂ ಬುದ್ವಂತ್ ವಿದ್ಯಾರ್ಥಿ. ಗಣಿತಾಂತ್ ವಿಶೇಷ ಪ್ರತಿಭಾ ಆಶಿಲೋ ಮ್ಹೋಣ್ ಮುಖ್ಯೋಪಾಧ್ಯಾಯಾನ ಬರೋ[illegible]ಾಕ [illegible] ತುಕಾ ಪ್ರವೇಶ ದಿತಾ " ಮ್ಹುಣಾಲೋ, ದಾಲ್ಯಾರಿ ಆಪ್ಣಾಲೆಂ ಸಹಪಾಠಿಕಯಿ ಆಪ್ಣಾಲೆ

WORLD KONKANI CENTRE LIBRARY
MANGALORE

ಸಾಂಗಾತೀಚಿ ಪ್ರವೇಶ ದಿವಕಾ ಮ್ಹೋಣ್ ಮಾಧವ ಪೈಯಿಲಿ ಆಶಾ ಆಶಿಲಿ. ಪ್ರಿನ್ಸಿಪಾಲಾನ ತಾಗೆಲೆ ಸಹಪಾಠಿಲೆ° ಎಸ್.ಎಸ್.ಎಲ್.ಸಿ. ಪುಸ್ತಕ ಪೊಳೋನ್ ತಾಂತು ಮುಖ್ಯೋಪಾಧ್ಯಾಯಾಲೆ ಬರಪ ಪೊಳೋನು " ಹಾಕಾ ಮಾತ್ರ ಸೀಟ್ ದಿವಚಾಕ ದಾಯ್ನಾ " ಮ್ಹಳೆ. ಥಂಯಿ ತಾಕುನ್ ದೊಗ್ಗಂಯ್ ಸೈಂಟ್ ಅಲಾಸಿಯಸ್ ಕಾಲೇಜಾಕ ಯೆತ್ತಾತಿ. ತೆದನಾ ಥಂಚೊ ಪ್ರಾಂಶುಪಾಲು ಫಾದರ್ ಪೆರಾಜೆನ ಮಾಧವ ಪೈಕ ಪ್ರವೇಶ ದಿಲ್ಲೊ. ತ್ಯಾ ಕಾಲೇಜಾಕ ಮಾಧವ ಪೈ ಶಂಬರಿಚೊ ವಿದ್ಯಾರ್ಥಿ ಜಾವ್ನ ಸೆರ್ವಲೆಂಲೆ ನಿಮಿತ್ತಿ, 80 ರುಪಯ್ಯಾ ಶಿಷ್ಯವೇತನ ತಾಕಾ ಮೆಳೆ°. ಗಣಿತ ಆನಿ ವಿಜ್ಞಾನಾಚೆ ವಿಷಯಾರಿ ತಾಣೆ ದಾಕಯಿಲೆ ಆಸಕ್ತಿ ಆನಿ ಪರಿಣತಿ ನಿಮಿತ್, ತಾಕಾ ತೀನಿ ವರಸಯ್ ಶಿಷ್ಯವೇತನ ಮೆಳತ ಗೆಲೆ°.

ಮಾಧವ ಪೈಯಿಲೆ ಜೀವನಾಂತ ಅಲಾಸಿಯಸ್ ಕಾಲೇಜಾಚೆ ಧರ್ಮ ಗುರುಂಲೆ ಪ್ರಭಾವ ಪಡ್ಲೊ. ಖಂಯ್ಕಿ ತಾಕುನು ಯೇವ್ನ ಧರ್ಮಾಚೆ ನಾಂವಾರಿ ಶಿಕ್ವಣಿ ಯಜ್ಞ ಕರ್ಚೆ ತಾಂಗೆಲಿ ಸೇವಾ ಮಾಧವ ಪೈಯಿಲೆ ಮನಾಕ ಬರೀಲಾಗಲಿ. ಮಾಧವ ಪೈಲೆ ಸಹಪಾಠಿಕ ತ್ಯಾ ಕಾಲೇಜಾಚೆ ಧರ್ಮಗುರು ಫಾದರ್ ಪೆರಾಜೆನ ತಾಗೆಲೆಂ ಎಸ್.ಎಸ್.ಎಲ್.ಸಿ ದಾಖಲ ಪತ್ರ ಹೆ° ಪೊಳೊನು " ತುಗೆಲ್ ತಸಲೊ ಉತ್ಸಾಹೀ ಕ್ರಿಯಾಶೀಲ, ಸ್ಫೂರ್ತಿಚೊ ವಿದ್ಯಾರ್ಥಿ ಆಮ್ಕಾ ಜಾವ್ಕಾ. ಹಾಂವೆ ತುಕಾ ಏಕ ಬರೋ ನಾಗರಿಕ ದಾವ್ನ ರೂಪ್ಸುಕಾ " ಮ್ಹೋಣ್ ಸಾಂಗುನು ತಾಕಾಯ್ ಮಾಧವಪೈಲೆ ಸಾಂಗಾತಾಚಿ ಪ್ರವೇಶ ದಿಲೆಲೆ ನಂತಾ, ತಾಕಾಯೀ ಪಾಂಚ ರೂಪಯಾಚೆ ಶಿಷ್ಯವೇತನ ದಿವಯ್ಲೆ ಖಂಯ್. ಭಾರತ ದೇಶಾಚೆ ಏಕ ಪ್ರಾಚಾರ್ಯಾಕ ಆಪ್ಣ್ಯಾಲೆ ಪ್ರದೇಶಾಚೆ ಏಕ ವಾಯ್ಟ ವಿದ್ಯಾರ್ಥಿಕ ಬರೋ ಪ್ರಜಾ ದಾವ್ನ ಪರಿವರ್ತನ ಕರ್ಚೆ ಕಾಳಜಿನಾಶೀ ದಾಲ್ಯಾರೀ, ಏಕ ಇಟಾಲಿಯನ್ ಮೂಲಾಚೆ ಪ್ರಾಚಾರ್ಯಾಕ ತ್ಯಾ ವಿದ್ಯಾರ್ಥಿಂಲೆ ಸಾಮರ್ಥ್ಯಾಂತು ಖೂಬ ವಿಶ್ವಾಸ ಆಶಿಲೊ ಮುಕಾರಿ ಮಾಧವ ಪೈನ ಮಸ್ತ ವಿದ್ಯಾ ಸಂಸ್ಥೊ ವಾಡಯ್ತುನಾ ದಾಲ್ಯಾರೀ, ತಾಕಾ ಅಸಲೆ ಮಸ್ತ ಅನುಭವ ಉಪಯೋಗಾಕ ಆಯ್ಯಿಲೆ. ಸ್ಕೂಲ್ ಕಾಲೇಜ್ ಚಲಾಯಿ ಸುಚಾಕ ತಾಗೆಲೆ ಮಾರ್ಗದರ್ಶನ ಕಸಲೆ ಕೀ ಮ್ಹಳ್ಯಾರಿ, ವಿದ್ಯಾರ್ಥಿಂಲೆ ವಯ್ರಿ ದಯಾಹೀನ ದಾವ್ನಕಾತಿ. ಕೊಣೆಯ್ ಕೆದನಾಯ್

ಚೂಕಿ ಕರ್ನಾತಿ ಚೂಕಿ ಕೆಲೆಲ್ಯಾಂಕ ಸಮ ಜಾಯ್ಸುನ್ ಫೇವ್ಚ್ಯಾಕ ಅವಕಾಶ ದಿಯಾ. ಮನುಷ್ಯಾಲೆ ಅಂತರ್ಯಾಂತು ಆಶಿಲೊ ದೇವು ಪ್ರಗಟ ದಾವಚೆ ತಶಿಁ ಕರಾ. ಚೆರ್ಡುಂವಾಂಕ ಮೋಗ್ ದಿಯಾ. ತಾನ್ನಿ ತುಮ್ಕಾಯ್ ತಶೀಂಚ್ ಮೋಗ್ ದಾಕಯ್ತಾತ್ ಶಿಕ್ವಣ ಮ್ಹಳ್ಯಾರ್ ಬರೀ ಬುರ್ಗ್ಯಾಲೊ ಸಂಖೊ ನ್ಹಯ್. ತೆ ಮನುಷ್ಯಾಲೆ ವ್ಯಕ್ತಿತ್ವ ವಿಕಾಸ ಕರ್ಚೆ ಸಾಧನ ಹೇಁ ತಾಣೆ ತಾಗೆಲೆ ಮಾಧ್ಯಮಿಕ ಶಿಕ್ವಣೆ ವೆಳೇರಿ ಮನಾಂತ ವ್ಹೆಲೆಲೆ ವಿಚಾರ ಆಶಿಲೆ.

ಮಾಧವ ಪೈನ ಮಂಗಳೂರ ಸಂತ ಅಲೋಸಿಯಸ್ ಕಾಲೇಜಾಂತ ತೀನ ವರಸ ಶಿಕೂನ್ 1919 ಇಸ್ವಿಂತ ಕಲ್ಯಾಣ ಪುರಾಕ ಯೆತನಾ, ಥಂಯಿ ತಾಣೆ ಶಿಕಿಲೆ ಹಿಂದೂ ಹೈಯರ್ ಎಲಿಮೆಂಟರಿ ಸ್ಕೂಲ್, ದುಡ್ವಾಚೆ ಅಡಚಣ ನಿಮಿತ್ತಾನ ಧಾಂಪ್‌ಚೆ ಸ್ಥಿತಿಕ ಪಾವ್ಲಾಁ, ಮ್ಹೋಣ್ ತೋ ಆಯ್ಕತಾ. ಕಶೀಁ ಪುಣೆ ಕರ್ನು ಹೇ ಸ್ಕೂಲ್, ವಯ್ರಿ ಹಾಡ್ಕಾ ಮ್ಹೋಣ್ ತೋ ನಿರ್ಧಾರ ಕರ್ತಾ ತೆ ವೇಳಾರ್ ಕ್ರಿಶ್ಚಿಯನ್ ಮಿಶನರಿಸ್ ಭಾರತಾಕ ಯೇವ್ನು ವಿದ್ಯಾ ಪ್ರಸಾರ ಕೊರ್ಚ್ಯಾಕ ತ್ಯಾಗ ಕರ್ತಾತಿ ಜಾಲ್ಯಾರಿ, ಆಮ್ಕಾ ಹಿಂದೂ ಜನಾಂಕ ಕಸಲ್ಯಾಕ ಸಂಸ್ಥ್ಯೋ ವಾಡೋಚಾ ಜಾಯ್ನಾ? ಮ್ಹೋಣ್ ತಾಕಾ ದಿಸೆಲೆಁ, ತಾಣೆ ಆಪಣ್ಯಾಲೆ ಶಿಕ್ವಣ ಥಂಯಾಚಿ ಸೊಳ್ಳೆ, 1919-20 ಇಸ್ವಿಂತ ತೀನಿ ಜಾರಿಜನ ಮಿತ್ರಾಂಗೆಲೆ ಸಾಂಗತಿ ತ್ಯಾ ಶಾಳಾಚೆ ಜಬಾಬ್‌ದಾರಿ ವಹಿಸುನು ಘೆತಲಿ ಪಗಾರನಾಶಿ ತೋಚಿ ತ್ಯಾ ಶಾಳಾಚೊ ಹೆಡ್ಮಾಸ್ಟ್ರ ದಾಲೊ. ತೆದನಾ ತಾಗೆಲಿ ಪ್ರಾಯ 21-ವರಸ. ತಾಗೆಲೆ ಮಿತ್ರಂಕಯಿ ಲಾಗೀಲಾಗೀ ತಿತ್ಲೆ ಪ್ರಾಯೆಚೆ ತಾನ್ನಿ ಮಾಸ್ತರ ದಾವ್ನ್ ಪಾಠ ಪ್ರವಚನ ಶುರುಕೆಲೆ. ಮಾಧವ ಪೈನ ಸ್ವತಃಚಿ ಚೆರ್ಡುಂವಾಂಕ ಗಣಿತ ಆನಿ ವಿಜ್ಞಾನ ಪಾಠ ಕೆಲೊ. ತ್ಯಾ ವೆಳೇರ್ ಕನ್ನಡಾಂತು ಗಣಿತಾ ಪುಸ್ತಕಾಂ ನಾತಿ ಆಶಿಲಿಁ ಮ್ಹೊಣಯೇತ. ಮಾಧವ ಪೈನ ಪಾಂಚ, ಸ್ಹ ಆನಿ ಸಾತ್ತಾ ಕ್ಲಾಸಾಚೆ ಚೆರ್ಡುಂವಾಂಕ ಗಣಿತ ಪುಸ್ತಕ ಬರಯ್ಲಿಂತಿ. ಆನಿ ತಾಜೊ ದುಡು ಸ್ಕೂಲಾ ಖರ್ಚಾಕ ವಿನಿಯೋಗ ಕೆಲೊ.

ತ್ಯಾ ಶಾಳೆಂತು ಸಮಚ್ ಪೀರೋಪಕರಣ ನಾಶಿಲೆಁ. ಮಾಧವ ಪೈ ಆನಿ ತಾಗೆಲೆ ಸಹೋದ್ಯೋಗಿನಿ ರುಕಾಚೆ ವ್ಯಾಪಾರಿಂಕ ಧರ್ನ ತಾಂಕಾ ದಮ್ಮಯ್ಯ ಮಾರ್ನು ರುಕಾಡಿ ಯ್‌ಕಟಾಯ್ ಕರ್ನ್ ಗಾಂವ್ಚ್ಯಾಲೆ ಸಹಾಯಾನ

ತೇಂ ಪೂರಾ ಕಲ್ಯಾಣ ಪುರಾಕ ಹಾಣ್ ರುಕಾ ಕಾಮಗಾರ್ಯಾಂಕ ಸಾಂಗುನ್ ಶಾಳಾಕ ದಾವ್ಯಾ ದಾಲೆಲೆ ಬಾಂಕ (banch) ಡೆಸ್ಕ್ ಕರೆಯಲೆಂ. ಮಾಧವ ಪೈಲೆ ಉತ್ಸಾಹ ಪೊಳೊನ್ ಗಾಂವಚೆ ಜನಾನಿ ತಾಕಾ ಮಸ್ತ ಸಹಕಾರ ದಿಲೊ ಜಾಲ್ಯಾರ್ ಉಶಿಣೆಚೊ ಭೋರೊ ಚಡತ್ ಚಡ್ತಾ ಗೆಲೊ. ಪರತ್ ಮಾಧವ ಪೈ ಆನಿ ತಾಗೆಲೆ ಸಹೋದ್ಯೋಗಿಂ ಸರ್ವಂಯಿ ನಿಧಿ ಸಂಗ್ರಾಹಾಕ ಭಾಯ್ರ ಸರ್ಲಿಂತಿ. ಜಾಲ್ಯಾರಿ ದಿತ್ತಲೆಂ ಕೋಣ ? ತೇ ನಂತಾ ತ್ಯಾ ವರಸ ಮಸ್ತ ದುಡ್ವಾ ಅಡ್ಚಳಿ ಆಶಿಲಿ. ಕೇವಲ ತೇಗ ಲೋಕಾನಿ ಹೋಡ ಮನ ಕರ್ನ 25 ರುಪಯ್ಯಾ ದಿಲೆಲೀಚಿ ಹೊಡ. ಬ್ಯಾಂಕಾ ತಾಕುನ್ ಘೆತಿಲೆ ಉಶಿಣೆ ಪರತ ದಿನಾಶಿ ಆಸಚಾಕ ವಚುನು, ಶಾಳಾಚೊ ಸಾಮಾನ ಪೂರಾ ಹರಾಜ್ ಘಾಲಾಚಾಕ ಕೋರ್ಟಾನ ಆಜ್ಞ ಕೆಲಿ. ಹ್ಯಾ ಯುವಕಾಂನಿ ಬ್ಯಾಂಕಾ ಉಶಿಣೆ ಪಾವತಿ ಕರ್ನ ಶಾಳಾಚೆ ಸ್ವತ್ತು ಹರಾಜ್ ದಾಯನಾ ತಶಿ ಕೆಲೆ. ತಾತ್ಪೂರ್ತಿಕ ದಾವ್ನ ಶಾಳಾ ಬಜಾವ್ ಜಾಲ್ಲೇರೀಯ್ ಸ್ಕೂಲಾಕ ಋಣಾಂತಾಕುನು ಭಾಯ್ರ ಹಾಡಚಾಕ 5000 (ಪಾಂಚ ಹಜಾರ್ ) ರುಪಯಾ ಅಗತ್ಯ ಆಶಿಲಿ. ಮುಂಬೈಕ ವಚುನು ಥಂಯ್ ಖಂಚೆಯ್ ದಾನಿಂಕ ಧೋರ್ನ ದುಡು ಜಮಾ ಕರ್ಚೆಂಚಿ ವರ್ಲಲಿ ವಾಟ ಮ್ಹೋಣ್ ಮಾಧವ ಪೈನ ಮನಾಂತ ಘೆತ್ಲೆ. ಮುಂಬಯಿಂತು ಆರ್ಪಣ್ಯಾಕ ಸಹಾಯ ಕರ್ಚೆ ತಸಲೆ ಸಹಪಾಠಿಂಲೆ ಉಡ್ಗಾಸು ಕರ್ನ ಘೆತ್ಲೆ. 1920 ಇಸ್ವಿಂತ್ ಮಾರ್ಚ್ ಮ್ಹೈನಾಂತ ಮಾಧವ ಪೈ ಮುಂಬೈಕ ಭಾಯ್ರಿಸರ್ಲೊ, ಥಂಯಿ ಏಕ ಕಡೆ ಒಮರ್ ಸೊಬಾನಿ ಮ್ಹಣ್ತಾಲೊ ವ್ಹಡು ದಾನಿ ಆಶಿಲೊ. ತ್ಯಾ ವೇಳಾರಿ ಮಹಾತ್ಮಾ ಗಾಂಧಿನ ಪ್ರತಿಪಾದನ ಕೆಲೆಲೆ ಹಿಂದೂ ಮುಸ್ಲಿಂ ಐಕ್ಯತಾ ತತ್ತ್ವಾಂತ ನಿಷ್ಠ ದವರ್ನು ಘೆತ್ತಿಲೊ ಯೆಕ್ಲೊ ಮುಸ್ಲಿಂ ಸಾವ್ಕಾರು. ತೋ ಏಕ ವಿದ್ಯಾಭಿಮಾನಿಯ್ ಜಾವ್ನಾಶಿಲೊ. ತಾಕಾ ಪೊಳೊಚಾಕ ಮಾಧವ ಪೈನ ಬಾರಪಟಿ ತಾಗೆಲೆ ಆಫೀಸಾಕ ವಚುಕಾ ಪಳೆ. ತಾಗೆಲಿ ಭೇಟಿ ಮೇಳ್ನಿ ಮ್ಹೋಣ್ ಹೆರ್ದೀಸು ತಾಗೆಲ ಘರ್ಕಡೆ ಗೆಲೀಂಚಿ. ಥಂಚೆ ಗೂರ್ಖಾಕ ಆನಿ ಸೂಣ್ಯಾಂಕ ಭೀನಾಶಿ ಚೀಟಿ ಪೆಟಯ್‌ಲಿ ಕಂಯ್ "ಹಾಂವ ಆಜಿ ಅಕೇರಿ ಭೇಟಿ ಕರ್ಚಾಕ ಆಯ್ಲಾಂ. ಇತ್ಲ ವೇಳು ಬಾರಾ ಪಂತಾ ತುಗೆಲೆ ಆಫೀಸಾಕ ಆನಿ ಚಾರ ಪಟಿ ಘರಾಕ ಆಯ್ಲಾಂ ಸ್ಹಶ್ರಿ (600) ಮೈಲಿ ದೂರ ತುಕುನು ಹಾಂವ ಆಯಿಲೊ ಆಸ್ಸ. ಏಕ ಪುಣ್ಯ ಕಾರ್ಯಾಕ

ತುಗೆಲೆ ಸಹಾಯ ಮಾಗುನ್ ಆಯ್ಲಾಂ. ತೂಂ ಸಹಾಯ ದೀ, ನಾ ಸೋಡಿ ತುಕಾ ಪೊಳೋನ ಯೆತ್ತಾ ಮ್ಹೋಣ್ ಹಾಂವ ಗಾಂವಾಂತು ಸಾಂಗುನು ಆಯಿಲೊ. ತುಕಾ ಪೊಳೋನು ಆಯ್ಲಲೊ ಮ್ಹೋಣ್ ಗಾಂವಾಂತು ಸಾಂಗ್ಲ್ಯಾರಿ ಮಿಗೆಲೆ ಗೌರವ ವಾಡ್ತಾ "ಅಶಿ ತ್ಯಾ ಚೀಟಿಂತು ಬೊರೊನ್ ಪೆಟಯ್ಲೆ ಒಮರ್ ಸೊಬಾನಿಕ ಅಸಲೊ ಹಟಮಾರಿ ಕೋಣ ಮ್ಹೋಣ್, ಪೊಳೋವ್ಕಾ ಮ್ಹೋಣ್ ತಾಣೆ ಮಾಧವ ಪೈಕ ಭಿತ್ತರಿ ಆಪಯ್‌ಲೆಂ. ಸೊಬಾನಿನ ಮಾಧವ ಪೈಕ ಪೊಳೋನು ನಿಮ್ಗಿಲೆ " ಏಕ ಮುಸ್ಲಿಮಾನ ಹಿಂದೂ ಸ್ಕೂಲಾಕ ಕಸಲ್ಯಾಕ ದುಡು ದೀವ್ಕಾ ?" ಮಾಧವ ಪೈಲೆ ತಾಕ್ಕಾ ಜವಾಬು " ತೂಂ ಕೋಮು ಸಾಮರಸ್ಯಾ ಖಾತಿರ ಶ್ರಮ ಪಾವ್ತಲೋ ತಶಿ ಜಾವಚಾಕ ವಚುನು. " ತಾಣೆ ಪರತ ಪ್ರಶ್ನೊ ಘಾಲೊ ,"ತುಮ್ಮಿ ಮದ್ರಾಸ್ ಪ್ರಾಂತ್ಯಾಂಚಿ ಥಂಯಿಂಚಿ ದುಡು ಒಟ್ಟು ಕರುಂಕನಜ್ ವೆ? " ಮಾಧವ ಪೈಲೆ ಜವಾಬ " ಹೇಂ ಕೇವಲ ರಾಜಕೀಯ ವಿಂಗಡಣ ಆಮ್ಮಿ ಪಶ್ಚಿಮ ಕರಾವಳಿಂಚೆ ಆಮ್ಗೆಲೆ ಸಂಪರ್ಕ ಪೂರಾ ಮುಂಬೈಚೆ ಸಾಂಗಾತಿ ಪಯ್ಲೆ ಧರ್ನ ಆಸ. ತಶಿ ಜಾವಚಾಕ ವಚುನು ಆಮ್ಮಿ ಸಹಾಯ ನಿಮ್ಗುಚೆ ದಾಲ್ಯಾರಿ ಮುಂಬೈಂತೂಚಿ ನಿಮ್ಗುಚೆ. ತಾಣೆ ಮಾಧವ ಪೈಕ ಮಾನ್‌ದೀವ್ನ ತ್ಯಾ ಕಾಲಾಕ ವ್ಹಡ ದೇಣಗಿ ದೊನ್ಶಿ ರುಪಯ್ಯಾ (200) ದಿಲಿ. ಮಾಧವ ಪೈನ ವಾವ್ರ ಥಂಯಿಚಿ ಸೋಣಿ ಆಪ್ಣ್ಯಾಲೆ ಕಾಮಾಕ ಏಕ ಲಾಖ್ ರುಪಯ್ಯಾ ಪುಣೆ ದಾವ್ಕಾ ಇತ್ಲೆ ಊಣೆ ವ್ಹರ್ನ ಹಾಂವೆ ಕಸಲೆ ಕರ್‌ಚೆ? ಮ್ಹೋಣು ಸಾಂಗಿಲೆ ತೆದನಾ, ತೇ ಸೋಬಾನಿನ ಪ್ರತಿ ವರಸ ತುಗೆಲೆ ಸಂಸ್ಥ್ಯಾಕ ಹಾಂವ್ ದೊನ್ಶಿ ರುಪಯ್ಯಾ ಪೆಟಯತಾ ಮ್ಹಣಾಲೊ ಕಂಯ್. " ಖಂಚೆ ಕಾಮ ಘಾಯಿಕ ಮ್ಹೋಣ್ ದವ್ರೊರ್ಚ್ಯಾಕ ನಜ್ ಮ್ಹಣಚೆ ಮಾಧವ ಪೈನ ಸೊಬಾನಿಲೆ ನಿಮಿತಿ ಶಿಕಲೊ. ಹೆರ್‌ವರಸ ವ್ಯಾಪಾರಾಂತು ಮಸ್ತ ನಷ್ಟ ಪಾವ್ನ ತೆ ಸೊಬಾನಿನ ಆತ್ಮಹತ್ಯಾ ಕರ್ನ ಘೆತ್ಲೆ. ಖಂಚೆಯ್ ಬರೆಂ ಕಾಮ ಆತಾಚಿ ಕರ್ಕಾ ಮ್ಹಣ್‌ಚೊ ಏಕು ನೀತಿ ಪಾಠು ಹಾಜೆನ ಮಾಧವ ಪೈಕ ಮೆಳತಾ, ಮುಬಯಿಂತ ಆನಿಕೆಯ್ ಥೊಡೆ ಕಡೆನ ದೇಣಗಿ ನಿಮ್ಗುನು ಚಾರಿ ಹಜಾರ ರುಪಯ್ಯಾ ಸಂಗ್ರಹ ಕೆಲಿ. ಮಸ್ತ ಕಷ್ಟ, ನಷ್ಟ ಅವಮಾನ ಅನುಭವಿಸುಕಾ ಪಳೈಲೆಂ ಮಾತ್ರ ನ್ಹಯ್ ಏಕ ವರಸ ಕಾಲೇಜ್ ಶಿಕ್ಷಣ ವ್ಯರ್ಥ ದಾಲಿ.

ದಾಲ್ಯಾರಿ ಹೆ ತಾಗೆಲಿ ತ್ಯಾಗಾಚೆ ನಿಮಿತ್, ಸೇವಾ ನಿಮಿತ್ ಕಲ್ಯಾಣ ಪುರ್‌ಚೆ ಹಿಂದೂ ಹಾಯರ್ ಪ್ರೈಮರಿ ಸ್ಕೂಲ್ ಪರತ್ ಉಠಾನ್ ರಾವಲೆಂ. ಶಾಳಾ ಸಮ ಜಾವ್ನ ಚಲ್ಚೆ ತಸಲೆ ಆರ್ಥಿಕ ಸ್ಥಿತಿ ನಿರ್ಮಾಣ ಜಾಲಿ ಭದ್ರ ಜಾಲೆಲೆ ಶಾಳಾ ಇಮಾರತ ನಿರ್ಮಾಣ ಜಾಲೆಂ. ಬ್ಯಾಂಕಾಚೆ ಉಶಿಣೆ ಪಾವಿತ ದಾಲೆಂ. ಸರಕಾರಾಚೆ ಮಾನ್ಯತಾಯ್ ತ್ಯಾ ಸ್ಕೂಲಾಕ ಮೆಳಿ ತಂಚೆ ಶಿಕ್ಷಕಾಂಕ ಪಗಾರ ದಿವಚಾಕ ಅನುದಾನ ಯೆವಚಾಕಯ್ ಶುರುವಾತ ದಾಲೆಂ. ಮಾಧವ ಪೈನ ತೆದನಾ ಆಧಾರ ಖಂಬೂ ದಾವ್ನ ವಾಂವ್ಟ ಪಾವಿಲೆ ತೇ ಸ್ಕೂಲ್ ಆಜಿಕಯ ಆಸ್‌ಪಾಸಾಚೆ ಖೂಬ ಚೆರ್ಡುವಾಂಕ ಆತಾಯ್ ವಿದ್ಯಾದಾನ ಕರಾತ್ ಆಸಾ. ಮಾಧವ ಪೈಲೆ ಕಠಿಣ ವಾವ್ರ ಸೇವಾ ಭಾವನಾ, ಸಮಾಜಾಚೆ ಬದಲ್ ಪ್ರೇಮ, ಕಾರ್ಯ ತತ್ಪರತಾ, ತ್ಯಾಗಾಚೆ ಏಕ ಸ್ಮಾರಕ ದಾವ್ನ ತೇಂ ಸ್ಕೂಲ್ ಆಸಾ ಪೊರ್ನೆ ವಿದ್ಯಾರ್ಥಿನ ಆಪ್ಣ್ಯಾಲೆ ಸ್ಕೂಲಾಕ ಖಂಚೆಯ್ ರೀತಿರ್ ಆಭಾರ್ ದೀವಯೇತ ಮ್ಹಣ್ಚಾಕ ಮಾಧವ ಪೈ ಏಕಲೊ ಆದರ್ಶ ಮಾನಿಸ್. ಹೇಂ ಹರಯೇಕ ವಿದ್ಯಾರ್ಥಿನ ಉಗ್ಡಾಸು ದವ್ರೋರ್ಕಾ ದಲೆಲೇಂಚ್. ಏಕ ಬರೆ ಉದ್ದೇಶಾಚೆ ಖಾತಿರ ಆಪ್ಣ್ಯಾಲೊ ಸ್ವಾರ್ಥ ಸೋಣ್ ಹಠಧರ್ನ, ವಾವ್ರ ಕರ್ನ ಪೂರ್ಣಕರ್ಚೆ ಕ್ಷಾತಿ ಮಾಧವ ಪೈಲೆ ಜೀವನಾಂತು ಆಮಿ ಪೊಳೋವೇತ. ತಾಗೆಲೆ ಮುಖಾವಯಲೆ ಅದ್ಭುತ ಮಹತ್ಕಾರ್ಯಾಂತು ಅಸಲೆ ಘಟಣಾವಳಿ ಮಸ್ತ ಪಾತ್ರ ಘೆತ್ತಾತಿ. ತ್ಯಾ ಶಾಳಾಕ ಮಾಧವ ಪೈನ ಅರ್ಪಿತ ಕೆಲೆಲೆ ಸೇವಾ ಪೊಳೋವ್ನ ತಾಜೆ ವಾರ್ಷಿಕೋತ್ಸವಾಚೆ ಸಂದರ್ಭಾರ್ ಅಧ್ಯಕ್ಷ ಜಾವ್ನಶಿಲೊ ಡಾ . ಎ.ಬಿ. ಶೆಟ್ಟಿನ ಮಾಧವ ಪೈಕ ' ಭಾಂಗ್ರಾ ಪದಕ ದಿಲೆಂ ಮಾಧವ ಪೈಲೆ 80ಜಲ್ಮಲೊ ದಿಸಾಚೆ ಸಂದರ್ಭಾರಿ ತಾಕಾ '80 ಭಾಂಗ್ರಾ ಪದಕಾಂಚಿ ಮಾಳಾ' ಘಾಲೆಲಿ. ಜಾಲ್ಯಾರಿಯ್ ಮಾಧವ ಪೈಕ ಕಲ್ಯಾಣ ಪುರಾಂತ್ ದಿಲೆಲೆ ಪಯ್ಲೆಂಚೆ ಭಾಂಗ್ರಾ ಪದಕಚಿ ಮಸ್ತ ಪ್ರೀತಿಚೆ ಜಾವ್ನಾಶಿಲೆ ಕಿತ್ಯಾಕ ಮ್ಹಳ್ಯಾರಿ, ತೇಂ ತಾಗೆಲೆ ಜೀವನ ರೂಪಣ ಕೆಲೆಲೆ ಪದಕ. ತೇತಾಣೆ ಆಖೇರ್‌ವರೇಕ ದವರ್ನ ಘೆತ್ತಿಲೆಂ.

ಕಲ್ಯಾಣ ಪುರಾ ಶಾಳಾ ವ್ಯವಸ್ಥಿತ ಜಾಲೆ ಉಪರಾಂತೆ ಮಾಧವ ಪೈಕ ಆಪ್ಣ್ಯಾನ ಮುಕಾರಿ ಶಿಕುಕಾ ಮ್ಹೋಣ್ ಮನಾಂತು ದಿಸಲೆ, ತಾಗೆಲೊ ಉದ್ದೇಶ್ ವ್ಹಡು, ಆಪ್ಣ್ಯಾನ ದಾಕ್ತಾರ್ ದಾವಕಾ ಮ್ಹೋಣ್ಚೊ ತಾಗೆಲೋ

ಉದ್ದೇಶ್, ಮದ್ರಾಸ್ ಮೆಡಿಕಲ್ ಕಾಲೇಜಾಕ ಎಂ. ಬಿ. ಬಿ. ಎಸ್ ಕರ್‌ಚಾಕ ತಾಣೆ ಅರ್ಜಿ ಘಾಲ್ಲಿ. ತೀ ಅರ್ಜಿ ಸ್ವೀಕೃತ ದಾವ್ನ ಆಯಲಿ. ಮಾಧವ ಪೈಕ ಥಂಯಿ ಸೀಟ್ ಮೆಳೆ°, ಸಗಳೇ ಕುಟುಂಬಾಂತು ಸಕ್ಡಾಂಕ ಖೂಷಿಚೀ ಖುಷಿ ಕಸಲ್ಯಾಕ ಮ್ಹಳ್ಯಾರಿ, ತಾಂಗೆಲೆ ಕುಟುಂಬಾಂತ್ ಆಜಿವರೆಕ ತಿತ್ಲೆ ಶಿಕೆಲೆ ಕೋಣೇಯಿ ನಾಂತಿ ಆಶಿಲೆ. ತಾಗೆಲೆ ಭಾಂವ್ಡಾನ ಪೂರಾ ಭಾವಾಲೆ ಶಿಕ್ವಣೆಕ ದುಡ್ವಾ ವ್ಯವಸ್ಥಾ ಕೆಲ್ಲಿ. ತಾಗೆಲೆ ಆವಯ್‌ನ ತಾಕಾ ಬರೋ ಆಶೀರ್ವಾದು ಕೆಲೊ. 1920ಇಸ್ವಿ ಜೂನ್ ಮ್ಹೈನ್ಯಾಂತ ಮಾಧವ ಪೈನ ಮದ್ರಾಸಾಕ ವಚ್ಚ್ಯಾಕ ಮಂಗಳೂರಾಕ ತಾಕುನು ಭಾಯ್ರ ಸರ್ಲೊ, ರೈಲಾರಿ ಮದ್ರಾಸಾಕ ಪಾವ್ಲ್ಲೊ, ಮದ್ರಾಸ್ ಮೆಡಿಕಲ್ ಕಾಲೇಜ್ ತ್ಯಾ ವೆಳೇರಿ ಏಕ ಪ್ರತಿಷ್ಠಿತ ಕಾಲೇಜ್ ದಾವ್ನಶಿಲೆ. ಮಾಧವ ಪೈ ಥಂಯಿ ಮಸ್ತ ಶ್ರದ್ಧೇನ ವಾಜುಚಾಕ ಲಾಗ್ಲೊ.

ಮದ್ರಾಸಾಂತ ಎಂ.ಬಿ.ಬಿ.ಎಸ್ ಪಯ್ಲೆ° ವರಸ ಶಿಕ್ತಾನಾಚಿ ತಾಕಾ ವ್ಹಾರ್ಡಿಕ ಕರ್ಚ್ಯೊ ವಿಚಾರ ತಾಗೆಲೆ ಮ್ಹಾಲ್ಗಡ್ಯಾಂಕ ಆಯಲೊ. ತಾನ್ನೀಂಚಿ ಹೊನ್ನಾವರಾಚೆ ಸುಶಿಕ್ಷಿತ ಕುಟುಂಬಾಚಿ ಚೆಲ್ಲಿ ಸೊದಿಲಿ. ತೆದನಾ ಮಾಧವ ಪೈಲೆ ತೇವೀಸ ವರಸ ಪ್ರಾಯ. ಹೊನ್ನಾವರಾಚಿ ಚೆಲಿ ಕಾಮಾಕ್ಷಿಕ ತೇರಾ ವರಸ ವ್ಹಾರ್ಡಿಕ ಜಾಲ್ ಮಾಗಿರಿ ಶಾರದಾ ಮ್ಹೋಣ್ ನಾಂವದವರ್ಲೆ ತಾಕಾ ಕಳೈಕಂಯ್ ತಾಗೆಲೆ ಬಾಯ್ಲೆಕ ಶಿಕ್ವಣ ಕಾಂಹಿ ನಾ ಮ್ಹೋಣ್. ದಾಲ್ಯಾರೀಯಿ ಮಾಧವ ಪೈನ ತಾಗೆಲೆ ವೈದ್ಯಕೀಯ ಶಿಕ್ವಣೆ ನಂತರ ಶಾರದಾಕ ಕನ್ನಡ, ಹಿಂದಿ, ಆನಿ ಇಂಗ್ಲೀಷ್ ವಾಜುಚಾಕ ಶಿಕಯಲೆ°. 1921 ಇಸ್ವಿ ಎಪ್ರಿಲ್ ಮ್ಯೈನ್ಯಾಂತು ಚೆಲೇಲೆ ಘರ್ಕಡೆ ಹೊನ್ನಾವರಚೆ ಮಾವಿನ ಕುರ್ವೆಂತು ಸಾತದೀಸ್ ಮಾಧವ ಪೈಲಿ ಲಗ್ನ ಚಲ್ಲಿ. ತಾಗೆಲಿ ಬಾಯ್ಲ ಲ್ಹಾನಿ ಚೆಲ್ಲಿ ದಾವ್ಚ್ಯಾವಚುನು ಮಾಧವ ಪೈ ಶಿಕ್ವಣೆಕ ಮದ್ರಾಸಾ ವತ್ತ ರೀತೀ ಕುಳಾರಾಚಿ ಆಶಿಲಿ, ಮಾಧವ ಪೈ ಪೂರ ವಿಸರ್ಲಲೊ ಸಾರ್ಕೆ ಶಿಕ್ಚ್ಯಾಕ ಲಾಗ್ಲೊ. ಆಪ್ಣ್ಯಾಲೆ ಸರ್ವಶಕ್ತಿ ಏಕಾಗ್ರತಾಯ್‌ಕೆಲಿ' ಬಾಳಂತಿ ವಿಜ್ಞಾನ', ಆನಿ ಶಸ್ತ್ರ ಕ್ರಿಯಾಂತ್ ತಾಣೆ ವಿಶೇಷ ಪರಿಣತಿ ಘೆತಲಿ. 1925 ಇಸ್ವಿಂತ ಮಾಧವ ಪೈಲೆ ಎಂ.ಬಿ.ಬಿ.ಎಸ್ ಶಿಕುನು ದಾವ್ನ ಪದವಿ ಮೆಳಿ, ಜಾಯ್‌ತೆ ಥರಾಂಚೆ ಶಸ್ತ್ರಕ್ರಿಯಾ ಯಶಸ್ವಿ ಕರ್ಚ್ಯಾಕ ತೋ ಶಿಕ್ಲೊ. ತೋ ಆತಾ° ಡಾ. ಮಾಧವ ಪೈ ಜಾಲೊ.

ಮಾಧವ ಪೈ ದಂಪತಿಂಕ 1933ಇಸ್ವಿಂತು ಪಯ್ಲೆಂಚೆ ಬಾಳ ಜಲ್ಮತಾ. ಶ್ರೀಮತಿ ಶಾರದಾಕ ಒಟೂಚಿ ಪಾಂಚ ಚೆಲ್ಲೆ ಆನಿ ಸ ಚೆಲಿಯೋ, 1936ಇಸ್ವಿಂತ ತಾನ್ನಿ ಮಣಿಪಾಲಾಕ ಯೇವ್ನ ರಾವ್ಲಿಂತಿ. ಮಧ್ಯ ಥೋಡೆ ಸಮಯ ಉಡ್ಪಾಂತ, ಕಡೆಕಾರಾಂತ ಯೇವ್ನ ರಾಬ್ಬುನು ಪರತ್ 1950ಇಸ್ವಿಂತ, ಮಣಿಪಾಲಕ ಆಯ್ಲಿಂತಿ, ತಾಜೆ ಉಪರಾಂತೆ ತಾಗೆಲೆ ಜೀವಿತಾಚೆ ಆಖೇರತಾಂಯ್ 1979ವರೆಕ ಮಣಿಪಾಲಾತೂಂಚ್ ಆಶಿಲೊ.

ಮಣಿಪಾಲಾಚೆ ಸ್ಮೃತಿ ಭವನ ಡಾ. ಮಾಧವ ಪೈಲೆ ಸಾದೆ, ದಾಲ್ಯಾರ ಸೋಬಿತ ಘರ. ಘರಾಚೆ ಭಾಯ್ರ ಆನಿ ಭಿತ್ತರ ನಿರ್ಮಳ, ಶುಭ್ರ ಆನಿ ಶಿಸ್ತು ಉಟಾನು ದಿಸ್ತಾ. ತಶೆಂ ಆಶಿಲೆ ತಾಣೆ ಸಕಾಣಿಚೆ ಖಂಚೆಯ್ ಏಕ ಧರ್ಮಾಚೆ ಗ್ರಂಥ ವಾಜುಚೆ ಆಶಿಲೆ. ಪರಾಂತೆ ತಾಕಾ ಭೆಟುಂಕ ಆಯಿಲೆಲ್ಯಾ ಸಾಂಗಾತಿ ಯಕಯ್ ಆಸ್ಪತ್ರೆ, ಯಾ ಶಾಳಾ ಕಾಲೇಜಾಕ ಭೇಟಿ, ಸಭಾ ಸಮಾರಂಭಾಂತು ಭಾಗಿದಾವ್ಚೆ, ಅಶಿಂ ಯೇಕ ನ್ಹಯ್ ಯೇಕ ವಾವ್ರಾಂತ ತೋ ಆಸ್ತಾಲೊ ಶ್ರೀಮತಿ ಶಾರದಾ, ಮಾಧವ ಪೈಲಿ ಆದರ್ಶ ಪತ್ನಿ ದಾವ್ನ ಆದರ್ಶ ಆವಯ್ ದಾವ್ನ, ಬಾಮ್ಣಾಲೆಂ ಆನಿ ಚೆರ್ಡುವಾಂಲೆ ಮನ ಗೆಲ್ಪಲೆಲಿ ಆದರ್ಶ ಗೃಹಿಣಿತೀ.

ಮಾಧವ ಪೈನ ಸಾತ್ತಾಚೆ ಕ್ಲಾಸಾಂತ ಆಸ್ತನಾ ದಾಂತಾಚೆ ದುಕ್ಕಿ ಸಹನಾ ಕರುಂಕ ದಾಯ್ನಾಶಿ ಉಡ್ಪಾಚೆ ಸರ್ಕಾರಿ ಆಸ್ಪತ್ರೆಕ ಗೆಲಲೊ ಥಂಚೆ ದಾಕ್ತರಾನ ಇಕ್ಕೊಳು ಧೋರ್ನು ಹಾಗೆಲೋ ದಾಂತ್ ತಾಂಡಿಲೊ. ಮಾಧ ಪೈಕ ಮಸ್ತ ದೂಕಿ ದಾಲಿ ದೂಕಿ ದಾಯ್ನಾಶಿ ದಾಂತ ಕಾಡುಂಕ ಜಾಯ್ನಾವೇ? ಮ್ಹೋಣು ತಾಣೆ ವಿಚಾರ ಕೆಲಲೊಕಂಯ್. ತಾಣೆ ವಾಜಿತಾ ಚಿ ಅಸೂಚೆ ಮಾಧ್ಯಮಿಕ ಸ್ಕೂಲಾಚೆ ಲಾಗೀಚಿ ಸರಕಾರಿ ಆಸ್ಪತ್ರೆಂತ್ ಕರ್ಚೆ ಕೂಡ ಆಶಿಲೆ. ಥಂಯಿ ತಾತ್ತವಳಿ ಶವ ಹಾಡ್ತಾಲಿಂತಿ. ಮಾಧವ ಪೈ ಆಪ್ಣ್ಯಾಲೆ ಕ್ಲಾಸಾ ತುಕುನೂಚಿ ಮ್ಹುಡೆ ಪರೀಕ್ಷೆ ಕರ್ಚೆ ವಿಧಾನ ಮನಾಂತ ವ್ಹರ್ತಶಿಲೊ. ತೆದನಾ ತಾಕಾ ವೈದ್ಯಕೀಯ ಕ್ಷೇತ್ರ ಮರಣಾಚೆ ಪ್ರಮಾಣ ಊಣೆ ಕರಚೆಂ. ಹ್ಯಾ ಬದ್ದಲ ಮಸ್ತ ಯೋಚನ ಯೆತಾಶಿಲೆ, ಕಂಯ ಮಂಗಳೂರಾಂತ ಸಂತ ಅಲೋಸಿಯಸ್ ಕಾಲೇಜಾಂತ ವಾಜಿತಾನಾ ಪರತ್ ತಾಕಾ ದಾಂತಾಕ ದೂಕಿ ಆಯ್ಲಿ,ತೋ ಸೀದಾ ಜಿಲ್ಲಾ ಸರಕಾರಿ ಆಸ್ಪತ್ರೇಕ ಗೆಲೊ. ಥಂಯಿ ತಾಗೆಲೊ

ದಾಂತು ಬಲತ್ಕಾರಾನ ಕಾಳ್ಗೊ ಜಾಲ್ಯಾರಿ ತಾಜೆ ಪಾಳ ವರ್‍ಲ್ಲೆ ಕಂಯ್, ಕಶಿಂ ಕೆಲ್ಯಾರೀಯಿ ತಂಯಿತೆ ಕಾಡುಸದಾಯ್ನಿ "ಕಾಂಯಿ ದಾಯ್ನಾ ವಸ್ "ಮ್ಹಳ್ಳೆ ಮ್ಹೋಣು, ಹೋ ಕಾಲೇಜಾ ಆಯ್ಲೊ ದೋನಿ ದಿಸಾನ ಹಾಗೆಲೆ ತೊಂಡಾಂತು ಅಸಹ್ಯ ದೂಕಿ ಆನಿ ತೋಂಡ ಪೂರಾ ಸುಜುನ ಗೆಲ್ಲೆ, ಕಂಯ್ ಕ್ಲಾಸಾಂತು ರಸಾಯನ ಶಾಸ್ತ್ರಾಚೊ ಉಪನ್ಯಾಸಕ ಫಾದರ್ ಫರ್ನಿ ಮ್ಹಣ್ತಾಲ್ಯಾನ ಹೇಂ ಪೊಳೊನು ಕಂಕನಾಡಿ ಆಸ್ಪತ್ರೆಕ ಪೆಟಯಲೊ. ಥಂಯ ದೂಕಿ ನಿವಾರಕ ವಕದ್ ದೀವ್ನ ಹಾಗೆಲ ತೇಂ ವರ್ಲೆಲೆ ದಾಂತಾಚೆ ಪಾಳ ಥಂಚೆ ಡಾ. ಫೆರ್ನಾಂಡಿಸ್ ಮ್ಹಣ್ತಾಲ್ಯಾನ ಪೂರ್ತಿ ನಿಕ್ಳಾನ ಕಾಳೆ. ಹಾಜೆನ ಮಾಧವ ಪೈಕ ಆಪ್ಣ್ಯಾನ ದಾಕ್ತರ್ ದಾವ್ಕಾ ಮ್ಹೋಣು ದಿಸೂಂಕ ಕಾರಣದಾಲೆಂ. ತೋ ಮುಕಾರಿ ಶಿಕುನು ದಾಕ್ತರ್ ಜಾಲೆಲೆ ವಿಷಯಾಂತ ಮುಕಾರಿ ಕಳಯಲಾಂ.

ಮಾಧವ ಪೈನ ದಾಕ್ತರ ಜಾತರಿ, ಹಾಂಕಾಂಗಾಚೊ ಪ್ರೊಫೆಸರ್ ಎಕ್ಲೊ ಮದ್ರಾಸಾಕ ಯೆತಾಲೊ. ತಾಣೆ ಹಾಂಕಾಂಗಾಂತು ತರಣಾಟೆ ದಾಕ್ತರಾಂಕ ಚಾಂಗ ಮಾಗಣ ಆಸ್ಸಾ, ತುಂವೆ ಹಾಂಕಾಂಗಾಕ ತಂಯಿ ಯೇವೆತನವಂವೆ ? ಮ್ಹೋಣು ಮಸ್ತ. ಸ್ಫೂರ್ತಿದಿತಾಶಿಲೊ. ಮಾಧವ ಪೈಕ ಹೇಂ ವ್ಹಯ್ ಮ್ಹೊಣ್ ದಿಸುನ್, ಥಂಯಿ ವೈದ್ಯಕೀಯ ವೃತ್ತಿ ಪ್ರಾರಂಭ ಕೋರ್ನ ಬರೇ, ಸಂಪಾದನ ಕರ್‍ನ ಘರಾಕ ಪೆಟೊವ್ಯೇತನಂವೆ ? ವೃತ್ತಿ ಕರ್ತಲ್ಯಾಕ ಖಂಯ್ ವತಾ ಜಾಲ್ಯಾರಿ ಕಿತೆಂ ? ಮ್ಹೊಣ್ ದಿಸುನು ತಾಣೆ ಆವಯ್‌ಲಾಗಿ ವಿಷಯ್ ಪ್ರಸ್ತಾವ ಕೆಲೊ. ಆವಯ್ ಯಶೋದಾನ ಪೂತಾಕ ಮಾಧವ ಪೈಕ ಸಾಂಗ್ಲೆ, "ತೂಂವೆ ಖಂಯೀ ವಚೆ ನಾಕಾ. ಮಸ್ತ ವರಸ ಧೋರ್ನ ತೂಂ ಮಿಗೆಲ ತಾಕುನು ಧೂರಚಿ ಆಶಿಲೊ. ಮಾಕಾಯ ಪ್ರಾಯ ಜಾಯ್ತ ಆಯ್ಲಿ. ತೂಂ ವ್ಹಡ ವ್ಯಕ್ತಿ ಜಾವ್ಚೆ ಹಾಂವೆ ದೊಳ್ಯಾನಿ ಪೊಳೋಕಾ. ತೂಂ ಹಾಂಗಾಚಿ ವೃತ್ತಿಕರ್‍ನ, ಜನಾಲಿ ಸೇವಾ ಕರ್‍ಕಾ. ತೂಂವೆ ಶಿಕಿಲಿ ವಿದ್ಯಾ ಆಮ್ಗೆಲೆ ಹಾಂಗಾಚೆ ಜನಾಂಕ ಉಪಯೋಗಾಕ ಯೇವಕಾ. ತೂಂವೆ ತಿತ್ಲೆ ದೂರ ವಚುನು ಆಮ್ಕಾ ದುಡ್ವಾಳ ಶ್ರೀಮಂತ ಕರ್‍ಕಾ ಮ್ಹೊಣ್ ನಾ "ಮ್ಹಳಾಲಿ. ಆವಯ್‌ಲೆಂ ಮಾತೃವಾಕ್ಯ ಪರಿಪಾಲನ ಕರ್ಚ್ಯಾಕ ಮಾಧವ ಪೈ ಗಾಂವಾಂತೂಚಿ ರಾವಲೊ. ಜರ್ಮನಿ ತಾಕುನು ವೈದ್ಯಕೀಯ ಉಪಕರಣ ಉಡ್ವಾಕ ಆಯ್ಲ್ಲೇಂಚಿ, "ಪಿ. ವಿ. ಪೈ ಬ್ರದರ್ಸ್ " ದುಕಾನಾಚೆ ಬಾಜೂನ ಮಾಧವ ಪೈನ ಆಪ್ಣಾಲೆ ಚಿಕಿತ್ಸಾಲಯ

ಶುರುವಾತ ಕೆಲೆ°. ತಿತ್ಲ ವರೆಕ ಉಡ್ಪಿಂತು ನರ್ಸಿಂಗ್ ಹೋಂನಾಶಿಲೆ. ಥೋಡೆ ಕಾಳಾಭಿತರಿ ಮಾಧವ ಪೈಲೆ° ನರ್ಸಿಂಗ್ ಹೋ° ಮಸ್ತಖ್ಯಾತ ಜಾಲೆ°. ದೂರ ದೂರಚೆ ಜನ ಹ್ಯಾ ನರ್ಸಿಂಗ್ ಹೋಮಾಂತು ರಾವುನು ಹುಶಾರಜಾವ್ನ ಘರಾಕ ವತ್ತಾಚಿ ಆಶಿಲೆ°. ತೇ ಕಾಲಾರಿ ಮಲೇರಿಯಾ, ಕಾಲರಾ, ಟೈಫಾಯ್ಡ್, ಇತ್ಯಾದಿ ಸಾಂಕ್ರಾಮಿಕ ರೋಗ ಸಾಮಾನ್ಯ ಜಾವ್ನಶಿಲೆ°. ಏಕ ಪಟಿ ಏಕ ಪೀಡಾ ಆಯಲೆ ಮ್ಹಳ್ಯಾರಿ ದೋನಿ, ತೀನಿ ಮ್ಹ್ಯನೆ ಜಾಲ್ಯಾರಿಯ ತೇ ನಿಯಂತ್ರಣ ಕರ್ಚೆ ಕಷ್ಟ ಆಶಿಲೆ°. ತೆದನಾ ಜಿಲ್ಲಾ ಆರೋಗ್ಯಾಧಿಕಾರಿಲೆ ಮಾಗಣೆ ಪ್ರಮಾಣೆ ಡಾ. ಮಾಧವ ಪೈ ಹಳ್ಳಿ ಹಳ್ಳಿಂಕ ಇಂಜೆಕ್ಷನ್ ದಿವಚಾಕ ವತ್ತಾಶಿಲೊ. ಥಂಯ್ ಜನಾಂಕ ಹಾತ್ತಾಕ ದಾಕ ಘಾಲಚೆ ಮಹತ್ತ್ವಯ್ ಸಾಂಗ್ತಾಶಿಲೊ.

ಡಾ. ಮಾಧವ ಪೈಯಿಲೆ ಜೀವನಾಚೆ ಏಕ ಘಟನಾ ಹಾಂಗಾ ಸಾಂಗುಕಾ ದಾತಾ. ಏಕ ದಿವಸ್ ಥೋಡೆ ಚೆರ್ಡುಂವ ಮಾಧವ ಪೈಯಿಲೆ ಚಿಕಿತ್ಸಾಲಯಾಕ ಯೇವ್ನು "ಆಮ್ಗಲಿ ಆವಯ್ ವಳವಳೇತಾಚಿ ಆಸಾ..... ದಾಕ್ತರಾನ ವಗೀ ಆಯ್ಲಾರಿ ಚಾಂಗಶಿಲೆ, ತೀ ನ್ಹಯದಾಲ್ಯಾರ ಆಮ್ಕಾ ದುಸರ್ ಗತಿನಾ..... ಮ್ಹೋಣ್ ರೊಡುಂಕಲಾಗಿಂಚಿ, ತತ್ಕಾಲ ಡಾ। ಮಾಧವ ಪೈ ತ್ಯಾ ಚೆರ್ಡುವಾಂಲೆ ಝೋಪಡಿಕ ವತಾ. ತೀ "ಆವಯ್" ಭರ್ತಿ ಮಾಸ ಭರ್ಲ್ಲಿ ಗುರ್ಬಿಣಿ...... ಮೂತ್ರ ಪಿಂಡಾಚೆ ಉಪದ್ರವಾನ ಆಂಗಾಂತು ಕಡ್‌ಕಡೆತಾ ಆಶಿಲಿ, ಡಾ। ಪೈಯಿನ್ ತಕ್ಷಣ ತಿಕಾ ಚಿಕಿತ್ಸಾ ದೀವ್ನ ತಿಕಾಯ್, ಚೆರ್ಡಾವಾಂಕಯಿ ವಾಂಚಯ್ಲೆ. ದಾಲ್ಯಾರಿ ದಾಕ್ತರಾಕ ದಿವ್ಚಾಕ ತ್ಯಾ ದುರ್ಬಳ್ಯಾತಂಯ್ ಕಸಲೇಂಯ್ ನಾಶಿಲೆ. ತಿಗೆಲೆ ಆಶಿಲೆ ನ್ಹೆಸಚೆ ಯೆಕಚ್ ಕಾಪಡ. ತೆ° ರಕ್ತಾನ ತಿಂಬುನು ಗೆಲಾ°. ದಾಕ್ತರಾನ ತಾಗೆಲೆ ಅಣ್ಣಾಲೆ ದುಕಾನಾಕ ವಚುನು ದೋನಿ ಮಗ್ಗಾ° ಕಾಪ್ಡ್ ಘೇವ್ನ ತೇ ಬಾಯ್ಲ ಮನ್ಶ್ಯೇಕ ಪೆಟಯ್ಲೆ ಕಂಯ್. ಹೆ° ತಾಗೆಲೆ ಮಾನವೀಯ ದೃಷ್ಟೀಕ ಸಾಕ್ಷಿ.

ದಾಕ್ತರ ವೃತ್ತಿಚೆ ವಟೂಚಿ ತಾಗೆಲೆ ಚಿಕಿತ್ಸಾಲಯಾಂತು ದಾದಿಂಕ ತರಬೇತಿ ವ್ಯವಸ್ಥಾಯ ತಾಣೆ ಕೆಲಿ. ತ್ಯಾ ಕಾಲಾರಿ ಅಸಲೆ° ಶಿಕ್ಷಣ ಮಸ್ತ ಅವಶ್ಯ ಆಶಿಲೆ°. ತಶೀಂಚಿ ಡಾಕ್ಟರಾಲಾಗಿ ಕಾಮಕೊರ್ಚೆ ಕಂಪೌಂಡರಾಂಕಯಿ ತಾಣೆ ಶಿಕ್ಷಣ ದಿಲ್ಲೆ°. ಉಡ್ಪಾಂತು 'ಕೆನರಾ ಮೆಡಿಕಲ್ ಅಂಡ್ ಸರ್ಜಿಕಲ್

ಇನ್ಸ್ಟಿಟ್ಯೂಟ್ "ಮೊಣ್ಕೆ ಔಷಧಾಲಯ ಪ್ರಾರಂಭಕೆಲೆ ಹೆ ಸರ್ವ ಪ್ರಯೋಗಾನ ಮುಕಾರಿ ಮಣಿಪಾಲಾಂತು ದಾದಿಂಗೆಲೆ ತರಬೇತಿ ಕಾಲೇಜ್ ಆನಿ ವಕದಾಚೆ ಕಾಲೇಜ್ ಸ್ಥಾಪನೆಕ ಪ್ರೇರಣಾದಾಲ್ಲೆ.

ಉಡ್ಪಾಂತು ದುಡ್ವಾ ವ್ಯವಹಾರಾಚೆ ಸಂಸ್ಥ್ಯಾಚೆ ಸ್ಥಾಪನೆಚೆ ಅಗತ್ಯ ಡಾ. ಮಾಧವ ಪೈಯಕ ದಿಸ್ಲ್ಯಾರೀಯ್, ತಾಣೆ ಖಂಯಿ ತೇಂ ದಾಕಯ್ನಿ. ಆಲ್ತಾನ ತಾಗೆಲೊ ಮ್ಹಾಲ್ಗಡೊ ಉಪೇಂದ್ರ ಪೈನ ಉಡ್ಪಾಚೆ ಆಸ್‌ಪಾಸ್ಟೆ ಹಾತ್ ಮಗ್ಗಾಚಾಂಕ ರೈತ ಲೋಕಾಂಕ, ಚಡ ಬಂಡವಾಳ ಘಾಲ್ನ ಚಡ ಉತ್ಪಾದನ ಕರಚೆ ಸುಧಾರಣಾ ಹಾಡುಂಕ, ಆರ್ಥಿಕ ದೃಷ್ಟೀರಿ ಊಣೆ ವಾಡಿರಿ ಉಶಿಣೆ ದಿವಚೆ ಏಕ ಬ್ಯಾಂಕ ಸ್ಥಾಪನ ದಾವ್ಕಾ ಮ್ಹೊಣುಂ ಯೋಚನಾ ಕರತ್ ಆಶಿಲೊ ಕೋಣಾಕಯ್ ಕಳ್ನಾಶಿ ತಾಣೆ ಬ್ಯಾಂಕಾಕ ಬೋರ್ಡು ಬೋರೋಸುನು ಹಾಣ ಧವಲೋರ್ ಸಂಸ್ಥಾಚೆ ನೋಂದಣ್‌ಯ್ ಕರಯ್‌ಶಿಲೆಂ. ಏಕ ದಿವಸ್ ಮಸ್ತ ಸಂಕೋಚಾನಾ ಉಪೇಂದ್ರ ಪೈನ ಮಾಧವ ಪೈಲಾಗಿ ಹೋ ವಿಷಯ್ ಪ್ರಸ್ತಾವ ಕೆಲೊ. ಡಾ. ಮಾಧವ ಪೈಕ ಭಾರೀ ಖುಷಿ ಜಾವ್ನ ಆಪ್ಣ್ಯಾಲೆ ಸರ್ವ ಸಹಕಾರ ದಿವಚೆ ಭರವಸೊ ದಿಲೊ. ತಶೀಂಚಿ 1925 ಇಸ್ವಿ 'ಅಕ್ಟೋಬರ್ 20 ತಾರೀಕೇಕ 'ದಿ ಕೆನರಾ ಇಂಡಸ್ಟ್ರಿಯಲ್ ಆಂಡ್ ಬ್ಯಾಂಕಿಂಗ್ ಸಿಂಡಿಕೇಟ್ ಲಿಮಿಟೆಡ್' ನಾಮಾಚೊ ಬೋರ್ಡ್ ತಾಂಗೆಲೆ ಘರಾ ಎದ್ರಾಕ ರಾವಲೊ. ತೇಂಚ್ ಬ್ಯಾಂಕಾಚೆ ಕಾರ್ಯಾಲಯ ದಾಲೆಂ. ಬ್ಯಾಂಕಾಚೊ ಖಾತೊ ಕೋಣೆಯಿ ಕಾಡ್ಯೇತ. ದುಡ್ಡು ಆಶೀಲ್ಯಾನಿ ಮಾತ್ರ ಖಾತೋ ಉಗಾಡ್ಕಾ, ಅಶೆಂ ಕಾಂಯಿ ನಿಯಮನಾ." ಹೇಂ ತೇ ಬ್ಯಾಂಕಾಚೆ ಘೋಷ ವಾಕ್ಯ ದಾಲೆಂ. ಶ್ರೀ ಉಪೇಂದ್ರ ಪೈ, ಶ್ರೀ ವಿ. ಎಸ್. ಕುಡ್ವ , ಆನಿ ಶ್ರೀ ಡಾ. ಟಿ.ಎಂ. ಎ. ಪೈ - ಹೇ ಬ್ಯಾಂಕಾಚೆ ಸ್ಥಾಪಕ ನಿರ್ದೇಶಕ ಜಾಲೆ. 1928 ಇಸ್ವೀಂತ ಬ್ಯಾಂಕಿಂಗ್ ಕ್ಷೇತ್ರಾಚೆ ಅತ್ಯಂತ ನವೀನ ಕಲ್ಪನಾ ಜಾವ್ನಾಶಿಲೆ 'ಪಿಗ್ಮಿ' ಚಾಲ್ತಿಕ ಆಯ್ಲಿ. ಮಸ್ತ ಜನಾಂನಿ ತ್ಯಾ ಕಾಳಾರಿ ಹೀ ಯೋಜನಾಚೆ ಬದಲ ಮಷ್ಕಿರಿ ಕೆಲೆಲಿ ದಾಲ್ಯಾರಿ, ಯೋಜನಾ ಮುಖಾರಿ ದೂಸರೆಂ ಬ್ಯಾಂಕಾಂಕಂಯಿ ಪಸರ್ಸಲೆಂ. ಥೊಡೇ ಸಮಯಾಭಿತ್ತರಿ ಖೂಬ ಜನಮೊಗಾಳ ದಾಲೆಂ ಹೀ ಪಿಗ್ಮಿ ಯೋಜನಾ ಸಾಮಾನ್ಯಾಕಾಲೆ ಆತ್ಮಾಭಿಮಾನಾಕ ಆನಿ ಆತ್ಮ ನಿರ್ಭರತಾಕ (self reliance) ದಿವಚೆ

WORLD KON
विश्व कोंक
पुस्तकालय

ಯೋಜನ ದಾವ್ನ ಆಶಿಲಿ. 'ದುರ್ಬಳ್ಯಾಲಿ ಭಾಗ್ಯಲಕ್ಷ್ಮೀ' ಮ್ಹೋಣ್ ಹಾಕಾ ಆಪ್ರೋಚಾಕ ಶುರುಕೆಲೆಂ. ಮಸ್ತ ಜನ ದುರ್ಬಳ್ಯಾಂಕ ಹೇ ಪಿಗ್ಮಿ ಯೋಜನೇನ ವ್ಹಡ ಉಪ್ಕಾರ ಜಾಲ್ಲೊ. ಸಿಂಡಿಕೇಟ್ ಬ್ಯಾಂಕಾಚಿ ಹೀ ಯೋಜನಾ ಆಜಿಕಯಿ ಚಾಲ್ತಿ ಆಸಾಂ. ದಕ್ಷಿಣ ಕನ್ನಡ ಜಿಲ್ಲಾ ತಾಕುನು ಬೆಂಗಳೂರ, ಮ್ಹೈಸೂರ, ಹುಬ್ಬಳ್ಳಿ, ಮುಂಬಯಿ ಇತ್ಯಾದಿ ಅನೇಕ ಗಾಂವಾಂಕ, ಉಡುಪಿ ಹೋಟೆಲ ಗೆಲ್ಲಿಂತಿ. ಥಂಯಿ ಪೂರಾ ಗಾವಾಂಕ ಮಾಧವಪೈನ ವಚುನು ತೇ ತೇ ಹೋಟೆಲಾಚೆ ಸಾಹುಕಾರಾಂಕ ಸಮಜಾನು ಸಿಂಡಿಕೇಟ್ ಬ್ಯಾಂಕಾಚೆ ಶಾಖಾ ಉಗ್ತಾವಣ ಕೆಲ್ಲಿಂತಿ. ಅಶ್ಶಿಂ ಸಿಂಡಿಕೇಟ್ ಬ್ಯಾಂಕಾಚೋ ವ್ಯವಹಾರೂಯ್ ಚಡ್ತ ಚೀಗೆಲೊ. ಬ್ಯಾಂಕಾಚೆ ವಾವ್ರಾಕ ಸಿಬಂದಿ ದಾವಕಾ ದಾಲ್ಲೆಲೆ ತೆದನಾ ವಿದ್ಯಾವಂತ ನಿರೋದ್ಯೋಗಿಂಕ, ಎಸ್.ಎಸ್.ಎಲ್.ಸಿ. ಪಶಿ ಮುಕಾರಿಕ ಶಿಕೂಂಕ ದಾಯನಾ, ನಾತಿಲ್ಯಾಂಕ ಡಿಗ್ರಿಂತು ನಾಪಾಸ್(ಫೇಲ್) ಜಾಲೆಲ್ಯಾಂಕ ದುರ್ಬಳ್ಯಾಂಕ ತಾಣೆ ವೆಂಚಲೆ. ಏಕಾ ಘರಾಂತು ಯೇಕ್ಲೇಕ '( ತೋ ಚೆಲ್ಲೊ ಯಾ ಚೆಲ್ಲಿ) ಬೇಂಕಾಂತ ನೇಮಣೂಕ ಕೆಲ್ಯಾರ್ ಸಂಸಾರಾಕ ಉದ್ಧಾರ ಜಾತಲೆಂ. ತಾಂತೂಯ್ ಮುಖ್ಯ ಜಾವ್ನ, ಚೆಲ್‌ಯೆ ಚೆಡುರ್ವಾಂಕ ನೇಮಣೂಕ ಕೆಲ್ಯಾರಿ ಕುಟುಂಬಾಚೆ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ, ಬರೆಪಣ ಸಾಧ್ಯ. ಅಶೆಂ ಲೆಕುನು ತಾಣೆ ತಸಲ್ಯಾಂಕ ವೆಂಚುನು ಕಾಮ ದಿಲೆಂ. ಪಗಾರ ಉಣೆ ಜಾಲ್ಯಾರೀಯಿ ಕಾಮಾಚಿ ಭದ್ರತಾ, ಸಾಮಾಜಿಕ ಗೌರವ ಪ್ರತಿಷ್ಠಾ ಕಾರಣಾನಿ ಮಸ್ತ ತರ್ನಾಟೆಲೋಕ ಸಿಂಡಿಕೇಟ್ ಬ್ಯಾಂಕಾಕ ಮೆಳ್ಳೆಂಚಿ. ತಶೀಂಚಿ ತಾಂಗೆಲೆ ಕುಚುಂಬಾಚಿ ಭದ್ರತಾಯ ವಾಡುನಗೆಲಿ. ದಕ್ಷಿಣ ಕನ್ನಡಾಚೆ ಹಜಾರೋ ಹಜಾರ ಕುಟುಂಬಾಚೆ ಡಾ. ಮಾಧವ ಪೈಕ ಹ್ಯಾದೃಷ್ಟೀನ ಆಭಾರಿ ದಾವ್ನಾಸತಿ. ಡಾ. ಮಾಧವ ಪೈ 1939 ಇಸ್ವಿತಾಕುನು 1961 ಇಸ್ವಿತಾಂಯ ಸಿಂಡಿಕೇಟ್ ಬ್ಯಾಂಕಾಚೊ ಅಧ್ಯಕ್ಷ ಜಾವ್ನು ಹ್ಯಾ ಬ್ಯಾಂಕ ವ್ಹಡ ಜಾವ್ನು ವಾಡ್ತ್ಯಾಂತ ಮಸ್ತ ವಾವ್ರ ತಾಣೆ ಕೆಲೀಂಚಿ. ಹ್ಯಾಬ್ಯಾಂಕಾಂಕ ಅಖಿಲ ಭಾರತ ಪಾವಂಡ್ಯಾರಿ ನಾಂವ ಆಯಲೆಂ. ಆತಾ ಹೇಂ ಆಮ್ಗೆಲೆ ದೇಶಾಚೆ ರಾಷ್ಟ್ರೀಕೃತ ಬ್ಯಾಂಕಾಂತೂಚಿ ಅತೀ ಶ್ರೇಷ್ಠ ಸ್ಥಂಚೆ ಬ್ಯಾಂಕ ಜಾವ್ನಾಸಾ, ಆನಿ ಜಗತ್ಯಾಂತು ಪ್ರತಿಷ್ಠಿತ ಪಾಂಯಶೆ ಬ್ಯಾಂಕಾಂತು ಏಕ ಜಾವ್ನಾಸ್ಸ.

# ವಿದ್ಯಾಕ್ಷೇತ್ರ

ದಕ್ಷಿಣ ಕನ್ನಡ ಜಿಲ್ಲ್ಯಾಂತ ಹ್ಯಾ ಶತಮಾನಾಚೆ ಶುರ್ವೆರಿ ಕ್ರೈಸ್ತ ಜೆಸುವಾಯ್ಟ್ ಪಾದ್ರ್ಯಾನಿ ವಿದ್ಯಾ ಪ್ರಸಾರಾಚೆ ಕಾಮ ಖೂಬ ಕೆಲೆಲೆಂ, ಡಾ. ಮಾಧವ ಪೈಂಲೆ ಮನಾರಿ ಮಸ್ತ ಪ್ರಭಾವ ಜಾಲಲೊ. ತ್ಯಾ ವೇಳಾರಿ ಉಡಿಪ, ಕುಂದಾಪುರ ಆನಿ ಮಂಗಳೂರ ಸೊಳ್ಯಾರಿ ದುಸರೆ ಖಂಯಿೀ ಶಾಳಾ ಕಾಲೇಜ್ ನಾ ಆಶೀಲಿಂಚಿ. ಮಸ್ತ ಹಳ್ಯೆಂತ ಶಾಳಾಚ್ ನಾಶಿಲೆಂ. ಕಾಲೇಜ್ ಶಿಕೂಕಾ ಜಾಲ್ಯಾರಿ ಮಂಗಳೂರಾಕ, ಮದ್ರಾಸಾಕ ವಸ್ಕಾ ಆಶಿಲೆ. 1936 ಇಸ್ವೀಂತ ಮಣಿಪಾಲಾಂತು ಸ್ಕೂಲಾಕ ವಚ್ಚೆ ಪ್ರಾಯೇಚೆ ಮಸ್ತ ಭುರ್ಗೆ ಆಶಿಲೀಂಚಿ. ಹೇ ಭುರ್ಗ್ಯಾನಿ ನಿತ್ಯಚಿ ಶಿಕ್ವಣೇಕ ಉಡ್ಪಾಕ ವಚುನು ಯೆವಚೆ ಕಷ್ಟ ದಾತಾಲೆ. ಯೇಕ್ ದಿವಸು ಯೆಕ್ಲಿ ಇಂಜಿನ್ ಮೆಕಾನಿಕಾಲೆ ಬಾಯ್ಲೆನ ಶ್ರೀ ಮಾಧವ ಪೈಲಾಗಿ ಯೇವ್ನ ಹಾಂವ ಶಿಕ್ಷಣೆ ತರಬೇತಿ ಪಾಂವ್ಲ್ಯಾ, ಮಣಿಪಾಲಾಂತ ಆಸುಚೆ ಚೆರ್ಡುವಾಂಕ ಶಿಕೋಚಾಕ ಹಾಂವ ತಯಾರ ಆಸಾ. ತುಮ್ಮಿ ಸ್ಕೂಲಾ ಬದ್ಯಲ ಇಮಾರತ ದಿವ್ಚೆ, ಜಾಲ್ಯಾರಿ ಸರಕಾರಚೆ ಅನುದಾನಾನ ಸ್ಕೂಲ ಚಲೈಸಿತಾ" ವ್ಹಾಳಾಲಿ. ಥೋಡೆ ದೀಸಾನಚಿ ಏಕ ಕೂಡಾಚೆ ಬಾಂಡಕಾಮ "ಮಣಿಪಾಲ ಪ್ರೈಮರಿ ಸ್ಕೂಲ್" ಶುರುವಾತ ಜಾಲ್ಲೇಂಚಿ. ಏಕ ದೋನಿ ವರಸಾನಚಿ ಚೆರ್ಡುಂವಾಲಿ ಸಂಖ್ಯಾ ವಾಡಲಿ. 1939 ಇಸ್ವೀಂತು ಹೇಂ "ಹಾಯರ್ ಪ್ರೈಮರಿ ಸ್ಕೂಲ್" ಜಾಲೆ. ತಾಗೆಲೆ ಮನಾಂತ ಮಣಿಪಾಲ ಏಕ ವ್ಹಡ ವಿದ್ಯಾಕ್ಷೇತ್ರ ದಾವಚೆ ಸಪನ ಘುಲೆಲೆಂ. ಹ್ಯಾ ಲ್ಹಾನ ಶಾಳಾಂತ 1940 ಇಸ್ವಿ ಸುಮಾರಾಕ ಮಣಿಪಾಲಾಂತ ಏಕ ವೈದ್ಯಕೀಯ ಕಾಲೇಜ ಆನಿ ಉಡ್ಪಾಂತು ಏಕ ಕಾಲೇಜ್ ಶುರುವಾತ ಕೋರ್ಕಾಮ್ಹಣ್ ಮಾಧವ ಪೈಯನ ಉಡುಪಾಚೆ ಗ್ರೇಸ್ತ ಲೋಕಾಂಲಾಗಿ ಭಾಸಾ ಭಾಸ ಕೆಲೆಂ. ಅಸಲೆ ಏಕ ಸಂಸ್ಥಾ ಶುರುವಾತ ಜಾಲ್ಲ್ಯಾರಿ ಹಾಂಗಾಚೆ ಆಸಪಾಸಚೆ ವಿದ್ಯಾರ್ಥಿಂನಿ ಮಂಗಳೂರ, ಮದರಾಸಾಕ ವಚ್ಚೆ ವಾಂವಟ ಚುಕ್ತಾಮ್ಹೋಣ್ ತಾಣೆ ಸಾಂಗ್ಲೆ. ಜಾಲ್ಯಾರಿ ಮಾಧವ ಪೈಕ ಬರಿ ಪ್ರತಿಕ್ರಿಯಾ ಕೊಣೇಯಿ ದಾಕಯನಿ. ಜಾಲ್ಯಾರಿಯಿ ಶಿಕ್ವಣೇಂತ ಕಾಂಯಿಪುಣಿ ಸುಧಾರಣ ಕೋರ್ಕಾ ಮ್ಹೋಣ್ಚೆ ತಾಗೆಲೆ ಸಪನ ತಶೀಂಚಿ ವಾಡೇತ ಗೆಲೆಂ.

ಮಣಿಪಾಲಾಂತ ಸುರ್ವೇರಿ ಬುಕ್ ಬೈಂಡಿಂಗ್ ಕರ್ತಂಲೀ ನಾಂಶೀಲಿಂತಿ. ತಶಿ ದಾವ್ನ ಡಾ. ಪೈನ ಯೆಕ್ಲೊ ಅನುಭವೀ ಬುಕ್ ಬೈಂಡರಾಕ ಯುವಕಾಂಕ ಸೊದುನ್ ಬುಕ್ ಬೈಂಡಿಂಗ್ ತರಬೇತ್ ಶುರುಕೆಲಿ. ಸುಮಾರ 13 ತುಕುನು 16ವರಸಾಚೆ ಸ್ಕೂಲ್ ಸೊಳ್ಳೆಲೆ 30 ಜನಾಂಕ ಮ್ಯೈನ್ಯಾಕ 30 ರುಪ್ಪಯ್ಯಾ ವಿದ್ಯಾ ವೇತನ ದೀವ್ನ ಬುಕ್‌ಬೈಂಡಿಂಗ್ ಕ್ಲಾಸ್ ಶುರುಕೆಲೆಂ. ತೇ ತರಬೇತ ಸಾಂಪ್ತುರಿ ತಾಂಕಾ ಪ್ರಮಾಣ ಪತ್ರ ದಿವಚಾಕ ವ್ಯವಸ್ಥಾ ಕೆಲಿ. ಹಾಜೆನ ಮುಕಾರಿ ಖಂಯೀಚಿ ಕಾಮಾ ಜೊಡಪಾಕ ಸಸ್ಥಾಯೆಂಚೆ ದಾತಾಲೆ. 1941 ಇಸ್ವಿಂತು ಮಣಿಪಾಲ ಪವರ ಪ್ರೆಸ್ಸಾಂತು ' ಮುದ್ರಣಕಲಾ ತಂತ್ರಜ್ಞಾನ ತರಬೇತಿ' ವ್ಹೋಣು ಶುರುಕೆಲಂ. ಅಶಿಂ ವೆಗಳೆ ವೆಗಳೆ ವೃತ್ತೀಂತ ಮುಕಾರ್ಸುನು ವಚ್ಚ್ಯಾಕ ತಾಂಕ ತಾಂಕ ಇಚ್ಚ್ಯಾ ಆಶಿಲಿ ತರಬೇತಿ ದಿವಚಾಕ ಯೇಕ ಸಂಸ್ಥಾ ಅವಶ್ಯ ವ್ಹೋಣ್ ಡಾ. ಪೈಕ ದಿಸಲೆಂ. ದೇಶಾಚೆ ಆರ್ಥಿಕಾಭಿವೃದ್ಧಿಕ ಆಸಲೆ ಸ್ವಾವಲಂಬಿ ಪೂರಿತ ಶಿಕ್ಷಣ ಅಗತ್ಯ ವ್ಹೋಣ್ ತಾಕಾ ದಿಸಲೆಂ. ಸಾದೆ ಲೋಕಾನ ಅನೇಕ ವರ್ಸಾಂತು ರೂಢಿಕರ್ನ ಹಾಳೆಂಲೆ ಉದ್ಯೋಗಾಂತು ಸುಧಾರಣ ಹಾಡಚಿ, ಆನಿ ತೇ ರಾಕುನ್ ವಾಡೋಚಾಕ ಚಾಂಗ ತರಬೇತಿ ದಿವ್ಚಿ....ಹ್ಯಾ ಕಾರಣಾನಿ......ನಾಶದಾವಚೆ ಅನೇಕ ಕುಲೋದ್ಯೋಗಾಂಕ ಪರತ ಚಾಲನದಿವ್ಯೇತ ವ್ಹೋಣು ತಾಗೆಲೆ ಯೋಜನಾ ಆಶಿಲೆಂ, ಶಾಳೆಂತ ನಾಪಾಸ್‌ದಾವ್ನ ಸಕ್ಡಾಲೆ ದೃಷ್ಟೀಂತ ತುಚ್ಛೀಕಾರಾಕ ಸಕ್ಡಾ ಕಾರಣದಾವಚೆ ತಸಲೆ ಚೆರ್ಡುವಾಂಲೆ ಸಹಜ ದಾಲೆಲೆ ಸಾಮರ್ಥ್ಯಾಕ, ಸೂಕ್ತ ಗೌರವ ಮೆಳಚೆ ಪರಿಸ್ಥಿತಿ ಯೆವ್ಕಾ ವ್ಹೋಣ್ ತಾಣೆ ಯೌಜಿಲೆ. "ಯೇಕ ವಿದ್ಯಾರ್ಥಿ, ಇತಿಹಾಸಾಂತು ಫೇಲ-ಜಾಲ್ಯಾರಿ ಜೀವನಾಂತ' ತೋ ಹಾರದಾಲೊ ವ್ಹೋನ್ ಲೆಕಚೆ ಸಮನ್ವಯ್, ತೋ ನಿಷ್ಪ್ರಯೋಜಕ ನ್ಹಯ್, ತಾಕಾ ದುಸರೀ ವಿಷಯಾಂತ ತರ್ಬೇತ ದೀವಕಾ, ಅಕಾಡೆಮಿ ಆಫ್ ಜನರಲ್ ಎಜುಕೇಶನಾಚೆ ಸ್ಥಾಪನ ಕರುಂಕ ಡಾ. ಮಾಧವ ಪೈಯಿಲೆ ಅಸಲೆಂ ವಿಚಾರ ಕಾರಣ. 1942 ಇಸ್ವೀಂತ ಗಾಂಧೀಜಿನ ಸ್ವರಾಜ್ಯ ಆಂದೋಲನಾಕ ಉಲೊ ದಿಲೊ. ತೇ ಯಶ ದಾವಕಾ ದಾಲ್ಯಾರಿ ಹೇ ದೇಶಾಚೆ ದಲಿತ, ದುಃಖಿತ, ದುರ್ಬಳ್ಯಾಂನಿ ವಿದ್ಯಾವಂತ ದಾವ್ಕಾ. ತಾಂಕಾ ವಿದ್ಯಾ-ಘೇವಚೆ ಅವಕಾಶ ಪಾವ್ಕಾ. ತಾಂಕಾ ಸ್ವಾವಲಂಬನೇಚೆ ಪಾಠ ಶಿಕೋಕಾ. ಶಿಕ್ಷಣ ಆರೋಗ್ಯ

ಆನಿ, ಆರ್ಥಿಕ ಅಭಿವೃದ್ಧಿ - ಹೇಂ ರಂಗಾಂತು ಆಮ್ಮಿ ಕಾಂಹೀ ಸಾಧನಾ ಕರ್ನಿದಾಲ್ಯಾರಿ ಸ್ವರಾಜ್ಯ, ಸ್ವಾತಂತ್ರ್ಯಾಕ ಅರ್ಥ ಕಸಲೋ ? ಪೈ ಬಂಧುನಿಂ ಗಾಂಧೀಜಿಲೆ ವಿಚಾರ ಮನಾಂತ್‌ಘೆತಲೆಂ. ಸಹಜ ಜಾವ್ನು ತಾಂಗೆಲೆ ಮನ ವಿದ್ಯಾ ಪ್ರಸಾರಾಚಿ ದಿಶಾನ ಆಯ್ಲೆ. ಅಶಿ ಸುಮಾರ 1942 ಇಸವಿ ಸಪ್ಟೆಂಬರ್ 18 ತಾರಿಕೇಕ ಮಣಿಪಾಲಾಂತು 'ಅಕಾಡೆಮಿ ಆಫ್ ಜನರಲ್ ಎಜುಕೇಶನ್ 'ನಾವಾಂಚೊ ಸಂಸ್ಥಾ ಶುರುವಾತದಾಲೊ. ಡಾ. ಮಾಧವ ಪೈನ ಶಿಕ್ಷಣ ಕ್ಷೇತ್ರಾಚೆ ಅಭಿವೃದ್ಧಿಕ ಸಂಬಂಧ ದಾವ್ನ ಉಡ್ಪೀಚೆ ಆಸ್‌ಪಾಸ್ ಆಸ್ಚೆ ಗ್ರೇಸ್ತ್ ವ್ಯಕ್ತಿಂಕ ತಾಗೆಲೆ ಘರಾಕ ಆಪೋನು ಚರ್ಚಾ ಕೆಲಿ. ಆಯಲೆ ಸರ್ವಜನಾನಿ ಡಾ| ಮಾಧವ ಪೈಲೆ ಯೋಜನಾಕ ತಾಂಗೆಲಿ ಅನುಮೋದನ ದಿಲ್ಲಿ ಉಡ್ಪೀಚೆ, ಅಷ್ಟ ಮಠಾಚೆ ಸ್ವಾಮ್ಯೆ, ಕ್ಯಾಥೋಲಿಕ್ ಚರ್ಚಾಚೆ ಧರ್ಮ ಗುರು, ಆನಿ ಗಾಂವ್ ಪರಗಾಂವ್ಚೆ ಗಣ್ಯಾಂಕ ಮೆಳೋನು ಯೇಕಿ ಸರ್ವೋಚ್ಚ ಆಡಳಿತ ನಿರ್ವಾಹಕ ಸಮಿತಿ ರಚನ ದಾಲಿ. ಕೇವಲ ಏಕ ರುಪಯ್ಯಾಚೆ ಸಾಮಾನ್ಯ ಸದಸ್ಯತ್ವ ಧರ್ನ, ಏಕ ಹಜಾರ ರುಪಯ್ಯಾಚೆ ಅಜೀವ ಸದಸ್ಯತ್ವವರೇಕ ಚಾರಿ ನಮೂನೇಚೆ ಸದಸ್ಯತ್ವಾಚೆ ರೂಪುರೇಷಾ ತಯಾರ ದಾಲಿ.

ಆಜಿ ಅಕಾಡೆಮಿ ಆಫ್ ಜನರಲ್ ಎಜುಕೇಶನಾಚೆ ಆಶ್ರಯಾರಿ 37 ಶಿಕ್ಷಣ ಸಂಸ್ಥಾ, ಹೇ ಪ್ರದೇಶಾಚೆ ಲಕ್ಷಾಂತರ ವಿದ್ಯಾರ್ಥಿಂಕ ವಿದ್ಯಾದಾನ, ಕರತ ಆಸಾ. ಸಮಷ್ಟಿ ಜೀವನಾಕ ನವಚೈತನ್ಯ ದಿತ್ತತಿ ಆಸಾ. 1979 ಇಸ್ವಿ ತಾಂಯ, ಡಾ| ಮಾಧವ ಪೈ ಅಕಾಡೆಮಿಚೆ ರಿಜಿಸ್ತ್ರಾರ್ ದಾವ್ನೂಚಿ ನಂವೆ ನಂವೆ, ಸಂಸ್ಥ್ಯಾಚೆ ಸ್ಥಾಪನ, ಸಂವರ್ಧನ ಆನಿ ತೇ ವಾಡಚಾಕ ಕಾರಣೀಭೂತ ದಾಲೊ. 1936 ಇಸ್ವಿಂತ್ ಡಾ| ಮಾಧವ ಪೈನ ಮಣಿಪಾಲಾಂತು ಸ್ಥಾಪನ ಕೆಲ್ಲೆಲಿ ಪ್ರೈಮರಿ ಸ್ಕೂಲ, ಅಕಾಡೆಮಿನ ಘೆತ್ಲೆ. 1942 ಇಸ್ವಿಂತ ಹೈಸ್ಕೂಲಾಕ 'ಮಣಿಪಾಲ ಜೂನಿಯರ್ ಬೇಸಿಕ್ ಸ್ಕೂಲ್" ಅಶೆಂ ನಾಂವ ಆಯೆಲೆ ಸರ್ಕಾರಾಚೆ ಮಾರ್ಗದರ್ಶಿ ಸೂತ್ರಾಚೆ ಅನ್ವಯ ಶಾಳಾಕ ದಾವಕಾ ಜಾಲೆಲೆ ಸುವಾಳೆ ಪೂರಾಯಿ ಅಕಾಡೆಮಿನ ದಿಲೆ. 1939 ಇಸ್ವಿಂತ ಶುರು ದಾಲೆಲೆ ಮಣಿಪಾಲ ಹೈಯರ್ ಪ್ರೈಮರಿ ಸ್ಕೂಲ 1948 ಇಸ್ವಿಂತು ಮಣಿಪಾಲ ಹೈಸ್ಕೂಲ್ ದಾವ್ನ ಪರಿವರ್ತನ ದಾಲೆ. ಕೆನರಾ ಲ್ಯಾಂಡ್ ಇನ್‌ವೆಸ್ಟ್‌ಮೆಂಟ್ಸ್

ಸಂಸ್ಥ್ಯಾನ ಸ್ಕೂಲಾಕ ದಾವಕಾ ದಾಲೆಲೆವಿಶಾಲ ಇಮಾರತಂ ಬಾಂದೋನ್ ದಿಲೆಂ. ಹೆಂ ಅಕಾಡೆಮಿಚೆ ದುಸ್ರೊ ಸಂಸ್ಥಾ. ಮಣಿಪಾಲಾಚೆ ಗುಡ್ಯೇರಿ ಸ್ಥಾಪಿತ ಜಾಲೆಲೆ ಹೇ ಹೈಸ್ಕೂಲಾಚೆ ಅಭಿವೃದ್ಧಿ ಜವಾಬ್ದಾರಿ 1948ಇಸ್ವೀಂತು ಅಕಾಡೆಮಿನ ಘೆತ್ಲೆ.

ಭಾರತಾಚೆ ಶಿಕ್ಷಣಾ ಕ್ಷೇತ್ರಾಂತ್ ನವೀ ಚಿಂತಪ ಆನಿ ನವಿ ಪರಿವರ್ತನ ಹಾಡಚೆ ಅವಶ್ಯ ಅಸ್ಸ ಮ್ಹೊಣ್ ಡಾ. ಮಾಧವ ಪೈನ ಮನ್ನಾಂತ ವ್ಹೆಲೆಲೆಂ. ಅಕಾಡೆಮಿನ ಕಾರ್ಕಳಾಚೆ ವಕೀಲ ಖಾನ್ ಸಾಹೇಬ್ ಹೆಚ್.ಎಸ್. ಹುಸೇನ್ ಮ್ಹಣ್ತಲೇಲೆ ಅಧ್ಯಕ್ಷ ಪಣಾರಿ ಮದ್ರಾಸ ಪ್ರಾಂತ್ಯಾಚೆ ಶಿಕ್ಷಣ ಕ್ಷೇತ್ರಾಚೆ ಸರ್ವ ಹಂತಾಚೆ ಕೂಲಂಕುಷ ಪರಾಮರ್ಶ ಕರ್ನ ಸೂಕ್ತ ಪರಿಹಾರ ಕರ್ಚ್ಯಾಕ ಯೇಕ ಸಮಿತಿ ನಿರ್ಮಾಣ ಕೆಲಿ. ಏಕ ವರಸಾಂತ್ ವ್ಯಾಪಕ ಅಧ್ಯಯನ ಕರ್ನ, ಚರ್ಚಾ ವಿಚಾರ ವಿನಿಮಯಾಚೆ ನಂತರ 1946 ಇಸ್ವಿಂತ ತೇ ಸಮಿತಿನ ತಾಂಗೆಲಿ ವರದಿ ಪಾವಯ್‌ಲಿ. ಶಿಕ್ಷಣಾಚೆ ತಸಲೆ ಸಾಮಾಜಿಕ, ಮಹತ್ವಾಚೆ ವಿಚಾರಾರಿ ಸರಕಾರಾನ ಕಿತ್ಲಕೀ ಆಯೋಗ, ನಿಯೋಗ, ಸಮಿತಿ……ಅಶ್ಶಿ ಸಕಡ ನೇಮಣೂಕ ಕರ್ನ ತಾಜಿ ಪರಿಶೀಲನಾ ವರದಿ ಪ್ರಕಟ ಕರ್ಚೆ ಆಸ ಜಾಲ್ಯಾರ, ಖಾಸಗಿ ಸಂಸ್ಥ್ಯಾನ ಏಕ ಪ್ರಾಂತ್ಯಾಚಿ ಶಿಕ್ಷಣೆ ವ್ಯವಸ್ಥಾಚೆ ಪುನರ್ಸಂಘಟನೇಕ ಏಕ ಸಮಿತಿ ನೇಮಕ ಕೆಲೆಲಿ ಬಹುಶಃ ದೇಶಾಚೆ ಇತಿಹಾಸಾಂತ ಅತ್ಯಂತ ವಿಶಿಷ್ಟ ಘಟನಾ.

ಅಮೇರಿಕಾಂತ ಶಿಕ್ಷಣೇಕ ಜ್ಞಾನೋದ್ಯಮ ಮ್ಹಣ್ತಾತಿ. ಮ್ಹಳ್ಯಾರಿ ವಸ್ತು ಉತ್ಪಾದನಾಚೆ ಉದ್ಯಮ ಕಶೆ ದೇಶಾಚೆ ಸಂಪತ್ ವಾಡಯ್ತಾಕೀ ತಶೀಂಚಿ ವಿದ್ಯಾಲಯಂ ದೇಶಾಚೆ ಸಂಪತ್ತಿಕ ಪ್ರತ್ಯಕ್ಷ ಆನಿ ಪರೋಕ್ಷ ದಾವ್ನ ಕಾರಣ ದಾತಾತಿ. ಹೇಂ ಅರ್ಥಾಂಚೆ ಆರ್ಥಿಕ ಸಿದ್ಧಾಂತ ಡಾ. ಮಾಧವ ಪೈನ ಅರ್ಥಶಾಸ್ತ್ರ ಕಾಲೇಜಾಂತು ಶಿಕನಿ, ದಾಲ್ಯಾರಿಯ ಲೋಕಾನುಭವಾನ ಶಿಕಿಲೊ ಮಣಿಪಾಲಾಂತ ಹೈಸ್ಕೂಲ ಕರ್ತರಿ ತಾಕಾ ಉಡ್ಪಾಂತು ಏಕ ಕಾಲೇಜ್ ಕರಚೆ ಮನ ದಾಲೆ. ದಾಲ್ಯಾರಿ ತ್ಯಾ ಬದ್ವಲ ಸ್ವಂತ ಶಕ್ತಿ ನುಪ್ರೋ ದಾಯ್ತ ಮ್ಹೋಣ್ ಜಾಗ್ರತಾಯೇನ ತಾಣೆ ಪಾವ್ಲಾಂ ದವರ್ಲಿ. ಬಾಸೆಲ್ ಮಿಶನಾಚೆ ಲಾಗಿ ತಾಣೆ ಮಾಗಣಿ ಕೆಲಿ. ಜಾಲ್ಯಾರಿ ಸಫಲ ದಾಯ್‌ನಿ 1947 ಇಸ್ವಿಂತ

ತಾಗೆಲೆ, ದೊಡಿ ಸಾಹಸಾ ಸಮಿತಿ ಉಡಿಪಿ ರಾಷ್ಟ್ರೀಯ ಆನಿ ಅಂತರ್ರಾಷ್ಟ್ರೀಯ ಖ್ಯಾತಿಕ ಪಾವ್ಲೆ. ಏಕ ಡಾ. ಮಾಧವ ಪೈಯಿಲೆ ಸೃಜನಾತ್ಮಕ ಆರ್ಥಿಕ ಕಾರ್ಯಕ್ರಮು, ದುಸ್ರೆ ತಾಗೆಲೆ, ಸಾಹಸಾಚೆ ಫಲದಾವ್ನ ಜಲ್ಮಾಕ ಆಯ್ಯಿಲೆ ಎಂ.ಜಿ.ಎಂ. ಕಾಲೇಜ್ ಆನಿ ಇತರ ಶಿಕ್ಷಣ ಸಂಸ್ಥೊ.

ಎಂ.ಜಿ.ಎಂ. ಕಾಲೇಜ್ ಡಾ. ಮಾಧವ ಪೈಲೆಂ ಬೋಧಿರೂಕು. ತಾಚೆ ನಿಮಿತ್ತಾನ ತಾಕಾ ಆಯಿಲೆ ಅನುಭವಾನ ಮಣಿಪಾಲಾಚೆ ಮುಕಾವಯ್ಲಿ ಶಿಕ್ಷಣೆ ಸಂಸ್ಥೆ ಏಕ ರೂಪ ಪಾವ್ಲೇತಿ. ಡಾ. ಪೈಯಿಲೆ ಶಿಕ್ಷಣ ಸಂಸ್ಥೇಚೆ ಸ್ಫೂರ್ತಿ - ಮಿಶನರೀಂಚೆ ಪರೋಪಕಾರ ಬುದ್ಧೀನಚಿ ಉಗಮು ದಾಲ್ಯಾರಿಯ್ ತಾಗೆಲಿ ಸಂಘಟನಾ ಚಾತುರ್ಯ ವಿದೇಶಾಂಚಾಕಂಯ್ ನಿಪ್ಪನಾಶಿಲೆ. ಚಿಂತಪ ಆನಿ ವ್ಯವಹಾರ ಜ್ಞಾನ ದೋಣ್ಣಿಯ್ ಏಕತ್ರ ಕೆಲೆಲೆ ಡಾ. ಪೈಲಿ ಪ್ರತಿಭಾ ಅನುಪಮ. ಕೋಣಾಲೆಯು ಟೀಕಾಕಯ್ ತೋ ಭೀನಾಶಿಲೊ. 1947 ಇಸ್ವೀಂತ ಡಾ. ಪೈ, ಉಡ್ಪಾಂತು ಏಕ ಕಾಲೇಜ್ ಸ್ಥಾಪನೆಚೆ ಬದ್ದಲ ವಾವ್ರಾ ಲಾಗಲೊ ಮಣಿಪಾಲಾಚೆ ಅಕಾಡೆಮಿಕ ಉಡುಪಾಚೆ ಭಾಯರ್ ಖಿಂಚೆಯು ರೀತಿರಿ ಪ್ರಸಿದ್ಧಿ ನಾತಿಲೆ ತಸಲೆ ದಿವಸ ತೆ. ತ್ಯಾಪರಿಸರಾಂತ್ ಬರೇ ಸೇವಾ ಕರ್ತರಿ ಆಶಿಲೆ ಕ್ರಿಶ್ಚನ್ ಹೈಸ್ಕೂಲ ಆಡಳಿತ ಮಂಡಳಿ ಎದ್ರಾಕ, ತಾಣೆ ತಾಗೆಲಿ ಮಾಗಣೆ ದವರ್ಲ್ಲಿ. ಬಾಸೆಲ್ ಇವ್ಯಾಂಜಲಿಕಲ್ ಮಿಶನಾಚೆ ಕರಾವಳಿಚೆ ವರಿಷ್ಠ ರೆ। ಬ್ರುಕ್ಯಾರ್ಟ್ ಮ್ಹಣ್ತಲ್ಯಾಕ ಆಪ್ಣ್ಯಾಲೆ ವಿಮಾ ಕಂಪೆನಿಂತು ಏಕ ಜೆವಣ ದೀವ್ನ, ಉಡಪಾಕ ಏಕ ಕಾಲೇಜ್ ದಿವಚೆ ದಾಲ್ಯಾರ್ ಆಪಣ್ ಇಮಾರತ ಬಾಂದುಸುನು ದಿತಾಂ, ಮ್ಹಣ್ ಭರ್ವಸೊ ದಿಲೊ. ಮಾಗಣಾಯೀ ಕೆಲ್ಲಿ ಬ್ರುಕ್ಯಾರ್ಟ್ ಕೇವಲ ಇಮಾರತ ಮಾತ್ರ ನ್ಹಂಯ್, ಸಂಸ್ಥ್ಯಾಚೆ ನಿರ್ವಹಣಾ ಖರ್ಚಯಿ ಘೂಲ್ಲ ಭಾಂಡವಲಯ್ ದಿಯಾ ಮ್ಹಣಾಲೊ. ತಾಸಿಸಾಂಗಿಲೆ ಡಾ. ಪೈಕ ತಾಸಿಸಾಂಗಿಲೆ ವ್ಯವಹಾರ ನ್ಹಂಯ್ಸೊ ದಿಸಲೊ. ಖಿಂಚೆಯ್ ಜವಾಬ್ದಾರಿ ಘ್ಯಾವಂಚಾಕ್ ಜಾಯ್ನಾಶಿಲೆ ಸಂಸ್ಥ್ಯಾಂತು ಶ್ರಮ ಪಾವಚೆ ಬದಲಾಕ ಆಪ್ಣ್ಯಾನಚಿ ತೊ ವಾವ್ರ ಕೆಲ್ಯಾರಿ ಕಿತೆಂ ? ಮ್ಹೂಣ್ ಅಕಾಡೆಮಿನಚಿ ಕಾಲೇಜ್ ಸ್ಥಾಪನ ಕರ್ಚಾಕ ತಾಣೆ ಸಂಕಲ್ಪುಕೆಲೆಂ , ಹೇಂ ಆಯ್ಕುನ್ ಥೋಡೆ ಜನಾನಿ ಡಾ. ಮಾಧವ ಪೈಕ ಪಿಶೆಂ ಲಾಗಲಾ ಮ್ಹಳೆಂ. ಏಕವರಸ ತಂಯಿ. ಗಾಂವಾಂತು ಖಿಂಚೆಯ್ ಸಹಾಕರೂಂಯ್ ತಾಕಾ ಪೋಳ್ಳಿ

ಆಕೇರಿಕ ಡಾ. ಪೈನ ನಿರಾಶೆರಿ ತೆದನಾ ತಾಂಯ್ ಒಟ್ಟು ಜಾಲಲೊ ದುಡು ದಾನಿಂಕಚಿ ಪರತ ದಿಲೊ. 1948 ಇಸ್ವೀಂತ ಗಾಂಧೀಜಿಲೆ ಮರಣಾನಂತರ ವಾಪಾಸ್ ಡಾ। ಪೈನ ಕಾಲೇಜ್ ಸ್ಥಾಪನಾಚೆ ವಿಷಯಾರಿ ಜನಾಂಕ ಸಾಂಗಾತಾಕ ಹಾಳ್ಳೆ. ದುಡ್ವಾ ಖಾತಿರ ಭೊಂವ್ಚಾಕ ಶುರುವಾತ ಕೆಲೆ°. ಗಾಂಧೀಜೀಂಲೆ ನಾಂವ ಆಯ್ಕಲ್ಯಾರಿ ಜನ ಔದರ್ಯ ದಾಕಯ್ತಿತ ಮ್ಹೊಣ್ ತಾಣೆ ನಂವೇ ಪ್ರಯತ್ನ ಶುರುಕೆಲೆಂ ಶಿಸ್ತು, ನಿಯಮ, ಶರತ್ತ ಹಾಂತು ಖಂಚಾಂತೂಯ್ ಥೋಡೆ ಪುಣಿ ರಿಯಾಯ್ತಿ ದಾಕಯ್‌ನಾತ್ತಿಲೆ° ಮದ್ರಾಸ ವಿಶ್ವ ವಿದ್ಯಾನಿಲಯಾಕ ಕಾಲೇಜ್ ಸೆರ್ರ್ಸುಚಾಕ ಭಗೀರಥ ಪ್ರಯತ್ನ ಕೆಲೆ° . ಧರ್ಲ್ಲೆಲೆ° ವಾವ್ರ ಸೊಡ್ಚಾಕನಜ್ ಮ್ಹೊಣ್ಚೆ ನಿಷ್ಟಾ ಡಾ. ಪೈಕ ವಾವ್ರ ಮುಕಾರ್ಸುಚೆ ತಶೆ° ಕರ್ತ್ತಾ. ಉಡಿಪ ಏಕ ಲ್ಹಾನ ಗಾಂವ. ಹಾಂಗಾಚೆ ವ್ಯಾಪಾರ ವ್ಯವಹಾರ ಪೂರಾ ಹಜಾರ್ ಲೆಕಾರ್ ಚಲ್‌ಚೊ ಲಾಖಾನಿ° ದುಡು ಜಮೋವ್ನ ಆಮ್ಕಾ ಕಾಲೇಜ್ ಕರಚೆ ಸಾಧ್ಯ ಚ್ ನಾ ಅಶಿ° ತೆದ್ನಾಚೊ ಅಭಿಪ್ರಾಯ ಆಶಿಲೊ. ಡಾ ಪೈನ ಹೇ° ಜಿಕ್ಕುಕಾ ಆಶಿಲೆ° ಮದ್ರಾಸ ವಿಶ್ವ ವಿದ್ಯಾಲಯಾಚೆ ಪಂಡಿತಾಂಗೆಲೆ ಮುಖ್ಯ ಜಾವ್ನ ಥಂಚೆ ಉಪ ಕುಲಪತಿಂಲೇ ಮನ ಆಸಾ ಕರಕಾ ಆಶಿಂಲೆ. ಸಕ್ಡಾಂಪಶಿ ಚಡ ಜಾವ್ನ ಮಸ್ತ ದುಡು ಜಮೋವ್ಚೆ ವಾವ್ರಯ್ ಆಶಿಲೆಂ. ಉಡ್ಪಾಂತು ಆಶಿಲೆ ಜನ ನಂತಾ ಉಡಿಪ ಗಾಂವಾಚೆ ವಯರಿ ಮೋಗ ಆಶಿಲೆ ಜನಾಲಾಗಿ°, ಪರಗಾಂವಾ ವಚುನು ಬರೆ° ಜಾಲೆಲ್ಯಾ ಲಾಗಿ ಆಪ್ಣ್ಯಾಲೆ ಕುಟ್ಮಾಚೆ ಭಾವ ಭೈಣ್ಯಾಲಾಗಿ ದುಡು ಜಮೋವ್ಚೆ ವಾವ್ರಯ್ ಕರಕಾ ಜಾಲೆ. ಹ್ಯಾ ಸಂದರ್ಭಾರಿ ಡಾ. ಶಿವರಾಮ ಕಾರಂತಾನಂಯ್ ಡಾ. ಪೈಲೆ ಸಾಂಗಾತಿ ಭಿಕ್ಷಾಟನ ಕೆಲ್ಯಾ ಕಂಯ, ಭಾರೀ ತಪಾಸಣೆ ನಂತರ ಮದ್ರಾಸ ವಿಶ್ವ ವಿದ್ಯಾನಿಲಯನ ಉಡಪಾಕ ಇಂಟರ್ ಮೀಡಿಯೇಟ್ ಕಾಲೇಜ್ ಮಂಜೂರ್ ಕೆಲೆ° . ತೆದನಾ ಡಾ. ಪೈಕ ವರ್ರೊ ಸಂತೋಷ್ ದಾಲೊ. ತೇ ಸಹಜ. ಕಾಲೇಜಾ ಬದ್ದಲ ಪಾಂಚ ಲಾಖಾಚೆ ಆಪದ್ಧನ ಜಮಾ ಕರುಂಕ ವೇಳು ಲಾಗಲೊ. ತಾಣೆ ತೇ ಕಂತ ಪಾವ್ರೋಚಾಕ, ಅಗತ್ಯ ಪಳ್ಯಾರಿ ಆಪ್ಣ್ಯಾಲೆ ಘುರ ಈಡ ಕರ್ನ ದುಡು ಪಾವತಿ ಕರ್ತಾ ಮ್ಹೊಣ್ ವಿನಂತಿ ಕೆಲಿ ನಗರ ಸಭೆಚೆ ಪ್ರೈಮರಿ ಸ್ಕೂಲಾಂತ ಕ್ಲಬ್ ಇಮಾರತ ಲಾಗೋನು "ಮಹಾತ್ಮಾ ಗಾಂಧಿ ಮೆಮೊರಿಯಲ್ ಕಾಲೇಜ್ ಜೂನ್ 27, 1949 ಇಸ್ವಿಂತು ಶುರುವಾತ

ದಾತಾ. ಮದನ ಪಳ್ಳಿ ತಕುನು ಆಯಿಲೊ ಪ್ರೊ. ಸುಂದರ ರಾವ್, ಪಯ್ಲೊ ಪ್ರಿನ್ಸಿಪಾಲ ಜಾವ್ನ ಹೆಂ ಕಾಲೇಜ ಸಮರ್ಥ ರೀತಿರಿ ಚಲೋಸುಚಾಕ ಲಾಗಲೊ.

ಡಾ. ಮಾಧವ ಪೈಕ ದುಡ್ವಾಬಲಾ ಪಶಿ ಜನಬಲಾ ವಯ್ರಿ ವಿಶ್ವಾಸ ಚಡ ಆಶಿಲೊ. ಆಪ್ಣ್ಯಾಲೆ ಖಂಚೆಂಯಿ ವಾವ್ರಾಂತ ಸರ್ವಾಂಕ ಮೆಳೋನು ಘೆವ್ಚೆ ತಾಗೆಲೆ ವ್ಹಡ ಗುಣ. 1951ಇಸ್ವಿಂತ ಏಕ ಆಯ್ತಾರಾ ದಿವಸು ತೋ ಎಂ.ಜಿ.ಎಂ.ಕಾಲೇಜಾಚೆ ನಂವೆ ಇಮಾರತಾಚೆ ಜಾಗೇಕ ಯೇವ್ನ ಜಲ್ಲಿಧಾಡಾಚೆ ವಾವ್ರ ಕರುಂಕ ಲಾಗಲೋ. ಹಾಗೆಲೆ ಶ್ರಮದಾನಾಚೊ ವಿಷಯು ಆಯ್ಕುನು ಹಜಾರೋ ಹಜಾರ ಜನ ಮೆಳ್°. ತಾಣೆ ಕರ್ಚೆ ವಾವ್ರ ಪೊಳೋನ್ ನುಳೀತ ರಾಬುಕ ಜಾತ್ತವೇ? ತಾನ್ನಿಂಯಿ ತಾಂತು ಮೆಳಿಂತಿ. ಕಾಲೇಜಾಚೆ ಪ್ರಾಧ್ಯಾಪಕ, ವಿದ್ಯಾರ್ಥಿಂಯೋ, ಸಿಂಡಿಕೇಟ್ ಬ್ಯಾಂಕಾಚೆ ನೌಕರ, ಚೆರ್ಡುಂವಾಲೆ ಪಾಲಕ, ಪೋಷಕ, ಹೇ ಸರ್ವ ಮೆಳೆಲೆ. ಆಶಿ°, ವಗೀಚಿ ಕಾಲೇಜಾಚೆ ಇಮಾರತೆಚೆ ಕಾಮ ಸಾಂಪಲೆ. 1949ಇಸ್ವಿಂತ ಇಂಟರ್ ಮಿಡಿಯೇಟ್ ಕಾಲೇಜ್ ಜಾವ್ನ ಶುರುವಾತ ದಾಲೆಲೆ, ಎಂ.ಜಿ.ಎಂ. ಕಾಲೇಜ್ ದಾವ್ನ ಪರಿವರ್ತನ ಜಾತಾ. ಡಾ. ಮಾಧವ ಪೈಲೆ ಸಾರಿ ವರಸಾಚೆ ಸುವಾಳ್ಯಾವೇಳಾರ ಜನಾನಿ ತಾಕಾ ದಿಲೆಲ್° ಲಕ್ಷಾಂತರ ರುಪಯ್ಯಾಚೆ ಕಾಣಿಕ, ತೋ ಸ್ವಂತ ವಿಲಾಸಕ ಖರ್ಚ ಕರನಾಶಿ ಕಾಲೇಜಾಚೆ ವಿಜ್ಞಾನ ಮಂದಿರಾಕ ದಿತ್ತಾ. ಅಸಲೆ ಔದರ್ಯ ಡಾ. ಮಾಧವ ಪೈಲೆ ಹೇ° ಕಾಲೇಜ್ ಮುಕಾರಿ ಏಕ ಸಾಂಸ್ಕೃತಿಕ, ಸಾಹಿತ್ಯಕ ಕೇಂದ್ರ ದಾವ್ನ ದೇಶ ವಿದೇಶಾಂತು ನಾಂವ ಪಾವತಾ. 'ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ,' 'ಯಕ್ಷಲೋಕ', ' ತುಳು ನಿಘಂಟಾಚೆ ಕಾರ್ಯಾಲಯ, ' 'ರಂಗಕಲೆಂಚೆ ಪ್ರಾದೇಶಿಕ ಅಧ್ಯಯನಾ ಕೇಂದ್ರ 'ಅಶಿ ಮಸ್ತ ಅಂಗ ಸಂಸ್ಥಾಂಯಿ ಹಾಜೆ ಸಾಂಗಾತೀಚ, ಕಾಲೇಜಾಚೆ ವಠಾರಾಂತ ವಾಡುನ್ ಆಯಲ್ಯಾಂತಿ. ಮಸ್ತ ನಮೂನೆಚೆ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟಾರ್ ಗೋಷ್ಠಿಯೊ° ವಿದ್ವತ್‌ಗೋಷ್ಠಿಯೋ° , ಹಾಂಗಾ ಚಲ್ಲೀಂಚಿ. ಹೀ ಸಂಸ್ಥಾ ಅಕಾಡೆಮಿಚಿ ಪಯ್ಲೆಂಚೆ ಸಂಸ್ಥಾ ದೆಕುನು, ತಾಕಾ ಕೆದ್ನಾಯ್ ಅಕಾಡೆಮಿಚೆ ಪೂರ್ಣ ರಕ್ಷಾ ಆಸಾ. ಅಕಾಡೆಮಿನ ಘಾಲ್ನು ಘೆತಿಲೆ ಧ್ಯೇಯೋದ್ದೇಶಾಂಕ ಸಮುದಾವ್ನ ಎಂ.ಜಿ.ಎಂ ವಾಡತ್ ಗೆಲಾ° . ತಶಿ ದಾವಚಾಕ ವಚ್ಚುನು ಹ್ಯಾ ಸಂಸ್ಥಾಚೆ ಉತ್ತೇಜನಾನ ಡಾ. ಮಾಧವ

ಪೈಕ ಏಕ ವಿಷಯು ಮನಾಂತ ಧೈರ್ಯ ದಾಲೊಕೀ, ಸದುದ್ದೇಶಾಚೆ° ಕಾರ್ಯಾಂಕ ಜನಾಂಲೆ ಸಹಾಯು ಮೆಳ್ತಲೋಚ್. ತಾಣೆ ಆನಿಕೆಯ ಪಾಂಚ ಡಿಗ್ರಿ ಕಾಲೇಜ್, ಆನಿ ದೋನಿ ವೃತ್ತಿಪರ ಕಾಲೇಜ ಸ್ಥಾಪನ ಕೆಲಿಂತಿ. ಖಂಚೆ ಖಂಚೆ ಗಾಂವಾಂತು ಕಾಲೇಜ್ ದಾವಕಾ ಮ್ಹೊಣ್ ಜನ ಆಶಾತಾಂಚಿಕೀ ತೆತ್ತೆ ಗಾಂವಾಂತ ಸ್ಥಾನಿಕ ಲೋಕಾಲೆ° ಸಹಕಾರನ "ಸಮುದಾಯ ಕಾಲೇಜ (ಕಮ್ಯುನಿಟಿ ಕಾಲೇಜ್) ಸ್ಥಾಪನ ಕರ್ಚ್ಯಾಕ ಡಾ. ಮಾಧವ ಪೈನ ಯೋಜನಾ ಘಾಲಿ "ದೋನಿ ಲಾಖ ರುಪಯ್ಯಾ ತುಮಿ ಅಕಾಡೆಮಿಕ ದಿಲ್ಯಾರ್ ತುಮ್ಗೆಲೆ ಗಾಂವಾಂಕ ಏಕ ಕಾಲೇಜ್ 'ಮ್ಹೊಣ್ ತಾಣೆ ಸಾಂಗಲೆ ಗಾಂವಚೆ ಜನಾನ ದೋನಿಲಾಕ ರುಪಯ್ಯಾ ದಿಲ್ಯಾರಿ ಅಕಾಡೆಮಿ ತಾಕಾ ಪರತ್ ಏಕ ಲಾಕ ರುಪಯ್ಯಾ ಘಾಲ್ನ ತೇ ಕಾಲೇಜಾಚೆ ಕಾರಭಾರ ಪಳವ್ಚೆ ವಾವ್ರ ಕರ್ತಾ ಮ್ಹೊಣ್ ತಾಣೆ ಸಾಂಗಲೆ. ಅಶಿ° ದಕ್ಷಿಣ ಕನ್ನಡಾಚೆ ವೆಗಳೆ ವೆಗಳೆ ಕಡೆನ ಕಾಲೇಜ ಶುರುವಾತ ಕೆಲಿಂತಿ. ಡಾ. ಪೈನ ಹೀ° ಕಾಲೇಜ ಶುರು ಕೆಲೆಲೆ ನಿಮಿತಿ, ಜಿಲ್ಲಾಂತ ವಿದ್ಯಾ ಪ್ರಸಾರಾಕ ಆನಿ, ಸಮಾಜ ಪರಿವರ್ತನೆಕ ಸುಲಭ ದಾಲೆ°. ಜನಾಲ್ಯಾಂತ ಆತ್ಮ ವಿಶ್ವಾಸ್ ಆತ್ಮಗೌರವ್ ಆನಿ ಧೈರ್ಯ ವಾಡಲೆ°. ವಿಶೇಷ ದಾವ್ನ ಚೆಲ್‌ಯ ಚೆರ್ಡುಂವಾಲ್ಯಾಂತ ಜಾಗ್ರತಿ ಆಯಲಿ, ಮಸ್ತ ಚೆಲಯೆ ಕಾಳಕಾ ಕುಡಾ ತಾಕುನು ಭಾಯ್ರು ಯೇವ್ನ ವಿದ್ಯಾಭ್ಯಾಸ ಕರುಂಕ ಲಾಗಲಿ°.

1960 ಇಸ್ವಿಂತು ಕಾರ್ಕಳಾಚೆ ತಸಲೆ ಗ್ರಾಮೀಣ ಪ್ರದೇಶಾಚೆ ಪರಿಸರಾಂತು ' ಶ್ರೀ ಭುವನೇಂದ್ರ ಕಾಲೇಜ್ ' ಸ್ಥಾಪನ ಜಾಲೆ°. ಕುಂದಾಪುರಾಚೊ ಬಹ್ಯೆನಾ ಆಶಿಲೊ ಕುಂದಾಪುರಾಚೊ ಮಾನಸ್ತ ದಾಕ್ತಾರ ಭಂಡಾರ್ಕರಾನ ದಿಲೆಲಿ ದೋನಿ ಲಾಖ ರುಪಯ್ಯನ ಕುಂದಾಪುರಾಂತ 1963 ಇಸ್ವಿಂತ 'ಭಂಡಾರಕಾರ್ಸ್ ಕಾಲೇಜ್' ಶುರುವಾತ ದಾಲೆ°. 1963ಇಸ್ವಿಂತ ಮೂಲ್ಕಿಂತೂಂಯಿ 'ವಿಜಯಾ ಕಾಲೇಜ್', ದಾಲೆ°. ತಶೀಂಚ್ 1965ಇಸ್ವಿ ಜುಲೈಯೇಂತು ಮೂಡಬಿದರೆಂತ ಮಹಾವೀರ ಕಾಲೇಜ್,'ಜಿಲ್ಲೇಚಿ ಭಾಯ್ರು 1965ಇಸ್ವಿಂತ ಶೃಂಗೇರಿಂತ 'ಜಗದ್ಗುರು ಚಂದ್ರಶೇಖರ ಭಾರತಿ ಸ್ಮಾರಕ ಕಾಲೇಜ'ಯಿ ಸ್ಥಾಪನ ದಾಲೆ°, 1957ಇಸ್ವಿಂತು ಅಕಾಡೆಮಿಚೆ ಲಾ ಕಾಲೇಜ ಪ್ರಾರಂಭ ದಾಲೆಲೆ° ಆತ ತೇ ಕಾಲೇಜಾಕ ವೈಕುಂಠ ಬಾಳಿಗಾ ಲಾ ಕಾಲೇಜ್

ನಾವಾನ ಆಪಯ್ತಾತಿ, 1965 ಇಸ್ವಿಂತ ಶಿಕ್ಷಕಾಂಲೆ ಶಿಕ್ಷಣ ಪ್ರಸಾರ ದೃಷ್ಟಿರಿ 'ಮಣಿಪಾಲ ಶಿಕ್ಷಣ 'ಮಹಾವಿದ್ಯಾಲಯ' ಶುರುವಾತ ಕೆಲೆ°. ಡಾ. ಮಾಧವ ಪೈಕ ಖೂಬ ವೋಗ ಆಶಿಂಲೆ ಹೇ° ಕಾಲೇಜ್ 1976 ಇಸ್ವಿಂತು ಕುಂಜಿಬೆಟ್ಟಾಚೆ ನವೆ ಅಮಾರತೆಂತ್ ಭವ್ಯ ದಾವ್ನ ಚುಲ ಚಲತಾ ಆಸಾ. ಹಾಜೆ ನಾಂವ 1986 ಇಸ್ವಿಂತುಕುನು ಡಾ. ಟಿ.ಎಂ.ಎ. ಪೈ ಶಿಕ್ಷಣ ಮಹಾವಿದ್ಯಾಲಯ ಮ್ಹೋಣ್ ಸ್ಥಾಪಕಾಂಗೆಲೆ ನಾಂವಾರೀಚಿ ಆಪಯ್ತಾತಿ. ಹಿ° ಸರ್ವ ಕಾಲೇಜಂಯ ಸರಕಾರಾಚೆ ಅನುದಾನ ಘೆವ್ನೂಚಿ ಆಸ್ಸತಿ.

ಆರ್ತಾ° ಡಾ. ಟಿ. ಎಂ. ಎ .ಪೈ ಪ್ರತಿಷ್ಠಾನ ಸ್ಥಾಪನಕೆಲಾ°. ಸರಕಾರಾಚೆ ಅನುದಾನ ಪಾವಚೆ ಥೋಡೆ ಸಂಸ್ಥಾ ಹಾಜಿ ಆಶ್ರಯಾಕ ಹಾಳಾತಿ. ಹ್ಯಾ ಪ್ರತಿಷ್ಠಾನಾಚೆ ಆಶ್ರಯಾರಿ ಹೊಟೇಲ್ ಮ್ಯಾನೇಜ್‌ಮೆಂಟ್ ಕಾಲೇಜ್ ಟಿ.ಎಂ.ಎ. ಪೈ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಆನಿ ಉಪೇಂದ್ರ ಪೈ ಸ್ಮಾರಕ ಕಾಮರ್ಸ್ ಆನಿ ಬಿ.ಬಿ.ಎಂ. ಕಾಲೇಜ, ಚಲೈತಚಿ ಆಸ್ಸತಿ. ಡಾ ಟಿ.ಎಂ.ಎ. ಪೈನ ಸಿಂಡಿಕೇಟ್ ಬ್ಯಾಂಕಾಚೆ ಅಧ್ಯಕ್ಷ ದಾವ್ನಾಶಿಲೆ ತೆದನಾ ಸಿಂಡಿಕೇಟ್ ಬ್ಯಾಂಕಾಚೆ ಶಾಖಾ ಆಶಿಲ ಕಡೆನ ಸಕಡ ಭೋವ್ನ, ಥಂಚೆ ಗ್ರೇಸ್ತ ಲೋಕಾಂಕ ಮೇಳ್ನು ಗಾಂವಾಚೆ ಗರಜೆಚೆ ವಿಷಯಾಂತ ತಾನೀಂಚಿ ಪರಿಹಾರ ಸೊದುಚಾಕ ಯೋಜನ ಘಾಲ್ಲಿ. ಗ್ರಾಮಾಂತರ ಪ್ರದೇಶಾಂತ ಪ್ರಾಮೈರಿ ಆನಿ ಹೈಸ್ಕೂಲಾ ಅಗತ್ಯ ತಾಂಕಾ ಮನಾಗೆಲೆ°. ಚಾರಪಾಂಚ ಗಾಂವ್ಚೆ ಕೇಂದ್ರ ಭಾಗಾರಿ ಯೇಕ ಹೈಸ್ಕೂಲ್ ಆಸ್ಕಾ, ಚೆರ್ಡುಂವಾನ ಸಿತ್ಯ ವಚುನು ಯೆವ್ಚೆ ತಿತ್ಲೆ ಲಾಗಿ ತೇ ಸ್ಕೂಲ್ ಆಸ್ಕಾ, ಮ್ಹೋಣ್ಕೆ ತಾಗೆಲ ಯೋಜನಾ. ತಾಣೆ ಮೆಳಿಲೆ ಲೋಕಾಂಕ ಮನಾಂತ ಘಾಲ್ನ ತಾಂಕಾ ಅಗತ್ಯ ಆಶಿಲೊ ಸಹಾಯ, ಮಾರ್ಗದರ್ಶನ, ಪ್ರೋತ್ಸಾಹ ದಿವ್ಚಾಕ ತಾಣೆ ಪ್ರಯತ್ನ ಕೆಲೆ. ಮಣಿಪಾಲ, ಉಡಿಪ, ಪರ್ಕಳ, ಅಲೆವೂರ, ಪೆರ್ಡೂರ, ಪಾಣೆಮಂಗಳೂರ, ಆಗುಂಬೆ -ಅಸಲೆ ಮಸ್ತ ಗಾಂವಾಂತ ಹೈಸ್ಕೂಲ ಅಕಾಡೆಮಿ ಆಧೀನ ದಾವ್ನ ತಾಣೆ ಉಗ್ತಾವಣ ಕೆಲಿಂತಿ.

ಡಾ. ಪೈಲೆ ಆಡಳ್ತಾಚೆ ವೈಖರಿ ವಿಷಯಾಂತ ಏಕ ವಿಷಯ ಸಾಂಗುಕಾ ಪಡ್ತಾ. ಮಣಿಪಾಲಾಚೆ ಅಕಾಡೆಮಿನ ಚಲೋನುಹಾಡಚೆ ಸರ್ವ

WORLD KON
MANGALORE

ಸಂಸ್ಥಾಂಕಯಿ ಪೈನ ದಿವಚೆ ಸ್ವಾತಂತ್ರ್ಯ ಥಂಚೆ ಕಾರ್ಯಕರ್ತಾಲೆ ವಯರ್ ತಾಣಿ ದವೊರ್ಚೆ ಮಾನವೀಯ ವಿಶ್ವಾಸ್, ಅಧ್ಯಾಪಕಾಲೆ ವಯರ್ ತಾಕಾ ಅಸುಚೆ ಗೌರವ, ಹೇ ಪೂರಾ ಕಾಲೇಜ್ ಶಿಕ್ವಣ ಪ್ರವರ್ತಕಾಂತೂಯ್ ಅಪೂರ್ವ. ಪೈಲೆಂ ಪಶಿ ಪೂಡೆ ಹೋಡ ರೀತಿರಿ ಕಾಲೇಜ್ ಬಾಂದಿಲೆಲೆ ಆಸತಿ. ದಾಲ್ಯಾರ್ ಥುಂಯಿ ಅಧಿಕಾರ ಪೂರಾ ಕೇಂದ್ರೀಕೃತ ದಾವ್ನ ಆಸತಾಲೊ. ದುಡ್ವಾಚೆ ಪೋಷಣ ಆಪ್ಣ್ಯಾಲೆ ಜವಾಬ್ದಾರಿ. ಸಂಸ್ಥೆಚೆ ಭಿತ್ತವಯ್ಲಿ ಧೋರಣಾ ಪೂರಾ ಥಂಚೇ ಅಧ್ಯಾಪಕಾಲೆಂ ಜವಾಬ್ದಾರಿ. ಸಂಸ್ಥಾಚೆ ಭಿತ್ತವಯಿಲೆ ಶಿಸ್ತಾಕ ಖಂಚೆಯ್ ಸಂಧಿಗ್ಧ, ಅಸ್ಪಷ್ಟ ಅಧಿಕಾರ ಸಂಘರ್ಷಾಕ ಡಾ. ಪೈನ ಏಡೊ ದಿಲಲೊ ನಾ. ಕೋಣೆಯ್ ಕಸಲೆಂ ಕೋರ್ಕಾ, ಕೊಣಾಕ ಕಿತ್ಲೆ ಸ್ವಾತಂತ್ರ್ಯ ದೀವ್ಕಾ, ಆಪ್ಣ್ಯಾಲೆ ಹಾತಾಂತು ಕಿತ್ಲೆ ನಿಯಂತ್ರಣ ಆಸ್ಕಾ, ಮ್ಹೊಣ್ಚೆ ಡಾ. ಪೈಕ ಕಳ್ನೂಚಿ ಆಶಿಲೆಂ. ವಿದ್ಯಾರ್ಥಿಂಕ ಶಾಲೋಪಾಠ, ವಿದ್ಯಾರ್ಥಿಂಕ ಪ್ರವೇಶ, ಪ್ರಾಧ್ಯಾಪಕಾಂಕ ವೆಂಚೂನು ಕಾಡಚೆ, ಆನಿ ಶಿಸ್ತು ಪರಿಪಾಲನೆಂತ, ಆಡಳಿತ ಮಂಡಳಿನ ಹಸ್ತಕ್ಷೇಪ ಕೊರ್ಚೆನಜ್ ಮ್ಹೊಣ್ಚೆ ತಾಗೆಲೆ ಸ್ಪಷ್ಟ ನಿರ್ಧಾರ ಜಾವ್ನಾಶಿಲೊ. ವಿದ್ಯಾಸಂಸ್ಥೊ ಚಲೋಸುಚೆ ಕುಲಪತಿ 37ವಿದ್ಯಾ ಸಂಸ್ಥೊ ಚಲೊಸೂಚೆ ತಸ್ಸಲೊ 'ಕೆದನಾಯ್ ಚಿಂತಿತ ಜಾಲಲೋ, ಉದ್ರಿಕ್ತ ಜಾಲಲೋ ಕೊಣೆಯಿ ಪಳಯ್ನಿ. ತಸ್ಸಲೊ ಧಾ ಹಜಾರ ಚೆರ್ಡುಂವ, ಆಟಶ್ (800) ಪ್ರಾಧ್ಯಾಪಕ ಅಸುಚೆ ತಸಲೆ ಅಕಾಡೆಮಿಚೆ ಅಧ್ಯಕ್ಷಪಣ, ಹಾಣೆ ಲೀಲಾಜಾಲ ಜಾವ್ನ ವ್ಹಾಂವಿಲೆ ಪಳಯ್ಲ್ಯಾರಿ ಡಾ. ಪೈಲೆ ಸಮ ಕೊಣೆಯ ನಾತಿ ಮ್ಹೊಣ್ ಪರತ್ ಪರತ್ ಸಾಂಗುಕಾ ಪಡ್ತಾ. 37 ವಿದ್ಯಾ ಸಂಸ್ಥೆಂಚೆ ಮುಖೇಲ ಸಂಚಾಲಕ ಜಾಲ್ಯಾರೀಯ್ ಡಾ. ಮಾಧವ ಪೈ ನಿರ್ಲಿಪ್ತರಿ ದಾವ್ನ ಆಶಿಲೊ ಪ್ರತಿ ಏಕ ಸಂಸ್ಥೆಂಯ್ ಸಮರ್ಥ ಆಡಳಿತ ಗಾ ರಾಲೆ ಹಾತ್ತಾಂತು ದೀವ್ನು ನಿಶ್ಚಿಂತ ಜಾವ್ನು ಬೊಶ್ಚೆ ಪೈಲೆ ವ್ಹಡ ಗುಣ ಚೂಕಿ ಕಲೆಲ್ಯಾಕ ತಾಗೆಲಾಗಿ ಕೆದನಾಯ್ ಕ್ಷಮಾ ಆಶಿಲೆಂ, ದಾಲಯಾರ ಕ್ಷಮಾ ಕರ್ಚಾಕ ದಾಯ್ನಾ ನಾತಿಲೆ ತಸಲೆ ಗಂಭೀರ ಚುಕಿಕ ಕೆದ್ನಾಯ್ ಕ್ಷಮ ನಾಶಿಲೆ ಚೆರ್ಡುಂವಾಂಲೆ ಪಾಠಪ್ರವಚನಾಕ ಕೋಣೆಯ್ ದ್ರೋಹ ಕೆಲ್ಯಾರಿ ತೋ ಪ್ರಿನ್ಸಿಪಾಲ ಜಾವೊಂ, ಪ್ರಾಧ್ಯಾಪಕ ಜಾಂವೊ ತಾಕಾ ಕ್ಷಮ ನಾಶಿಲೆ. ಸಂಸ್ಥಾಕ ವ್ಯಾಟ ಕರ್ಚೆ ಜನಾಲೆ ತಯಾರಿ ತಾಗೆಲಿ ನ್ಹಯ ಮ್ಹೋಣು ತೋ ಲೆಕ್ತಾಲೊ

ಸಂಗೀತ, ಯಕ್ಷಗಾನ, ಸಕ್ಡಾಕಯ್ ಡಾ. ಪೈನ ತಾಗೆಲೆ ಸಂಸ್ಥೆಂತ ಆಶ್ರಯದಿಲಾ ಅಕಾಡೆಮಿ ಏಕ ವ್ಹಡ ವಟ ವೃಕ್ಷಶೀ ದಕ್ಷಿಣ ಕನ್ನಡಾಚೆ ಶಿಕ್ಷಣೆ ನಕಾಶೇಂತ ಮಣಿಪಾಲ ಅಕಾಡೆಮಿಚೆ ಸಂಸ್ಥ್ಯೊ ಉದೇನ್ ದಿಸ್ತಾತಿ.

ಡಾ. ಮಾಧವ ಪೈಲೆ ನಾಂವ ದೇಶ ವಿದೇಶಾಂತು ಆಯ್ಕುಮು ಯೆವ್ಚೆ ತಶಿ° ದಾವ್ಚ್ಯಾಕ ತಾಣೆ ಘೆತ್ತಿಲೆ° ಏಕ ಮಹತ್ವ ಪೂರ್ಣ ನಿರ್ಣಯಚಿ ಕಾರಣ ವೈದ್ಯಕೀಯ ಕಾಲೇಜ್ ಸುರ ಕೊರ್ಚೆಂಚಿ ಮ್ಹುಳೆಲೆ ದಾವ್ನಾಶಿಲೆ° ತಾಗೆಲೆ ತೊ ಸಂಕಲ್ಪ, ಕೊಣಾಂಕಯ ವಿಶ್ವಾಸ ಕರ್ಚ್ಯಾಕ ದಾಯ್ನ್ಯಾ ತಸಲೆ° ಏಕ ಸಂಸ್ಥಾ ಪ್ರಾರಂಭ ಕರ್ನ ಕಿತಲೆಂಕೀ ಸಕಡ ಅವಘಡ, ಆತಂಕ ಆನಿ ಸಂಶಯ ಪೂರಾ ದೂರ ಕರ್ನ 25ವರಸ ಹಾಣೆ ಹೊ ಸಂಸ್ಥೊ ವಾಡ್ಡೋನ ಹಾಳ್ಳೊ. ಸಗಳೇ ದೇಶಾಂತ ಗುಣಧರ್ಮಾಂತ ಶ್ರೇಷ್ಠತಾ, ವಿದೇಶಾಂತು ಮಾನ್ಯತಾ, ಹ್ಯಾ ಸಂಸ್ಥೆಕ ಯೆವಚೆ ತಶಿ° ಹಾಣೆ ಪೊಳೋನು ಘೆತಲೆ°. ಮುನುಷ್ಯಾಲೆ ಶ್ರದ್ಧೆಕ, ಸಾಹಸ ಪ್ರವೃತ್ತಿಕ, ಆತ್ಮ ವಿಶ್ವಾಸಾಕ,, ಮೋಲ ಆಸಾ ಮ್ಹೋಣ್ ಹಾಣೆ ದಾಕೋನು ದಿಲಾ°. ಖಾಸಗೀ ವ್ಯಕ್ತೀಂಕ ವೈದ್ಯಕೀಯ ಕಾಲೇಜ್ ಮ್ಹುಣ್ಚೆ ಭಂಯ ಅಸಾಧ್ಯ ಆನಿ ಅಜ್ಞಾನ ಪಾತಾಳಾಕ ಲಕಯ್ಲಲೊ ಹೋ ತ್ರಿವಿಕ್ರಮು, ಡಾ ಮಾಧವ ಪೈ ನಿಂದಾ ಕರ್ತಲೆಲೆ ವಾಯ್ಟು ಉತ್ರಾಂಚೆ° ಬಾಣ ಪೂರಾ ಫುಲ್ಲಾ ಮ್ಹಾಳಾ ದಾವ್ನ ಹಾಗೆಲೆ ಗಳ್ಯಾಕ ಯೇವ್ನ ಪಳ್ಳಿಂಚಿ. ಪಾಗಡಿ ಕಾಲೇಜ್ ಮ್ಹುಳೆಲೆ ವಾಯಟ ನಾಂವ ಹಾಗೆಲೆ ವೈದ್ಯಕೀಯ ಕಾಲೇಜಾಕ ಕೆಲವೇ ಜನಾನ ದವರ್ಲೆ° ಜಾಲ್ಯಾರಿಯ ಬರೀ° ಚೆರ್ಡುಂವ ಯೇಂವ್ನ ಶಿಕೂಂಕ ಲಾಗ್ಲಿಂತಿ. ತೀನಿ ಹಜಾರ ನ್ಹಯ್ ಪನಾಸ ಹಜಾರ, ಲಾಖ ರುಪಯ್ಯಾವರೆಕ ದೇಣಿಗ ದೀವ್ನ ಜಾಲೆಲೆ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಆತ್ತ 47 ವರ್ಸಾಂತ ಸುಮಾರ ತೀನಿ ಹಜಾರ (3000) ವೈದ್ಯಕೀಯ, ಪದವೀಧರ ವೈದ್ಯಾಂಕ, 200 ಜನ ದಂತ ವೈದ್ಯಾಂಕ, 200 ಜನ ಫಾರ್ಮಸಿ ತಜ್ಞಾಂಕ, ಮಸ್ತ ಜನ ದಾದಿಂಕ ತಯಾರ ಕೆಲಾ°.

1953 ಇಸ್ವೀಂತ ಆಮ್ಗೆಲೆ ದೇಶಾಕ ಸ್ವಾತಂತ್ರ್ಯ ಮೇಳ್ನ ಪಾಂಚ ವರಸ ದಾಲ್ಯಾರೀಯ್ ವಿಚಾರ ಸ್ವಾತಂತ್ರ್ಯ ಆನಿಕೆಯ್ ಯೇನಿ. ನವೆ ವಿಚಾರಾಕ ವಿರೋಧ ಕೂರ್ಚೆಚ್ ಏಕ ವ್ಹಡ ಪಣ ಮ್ಹೋಣ್ ಜನ ಲೆಕ್ತಾಂತಿ, ಡಾ.

ಪೈಲೆ ಮೆಡಿಕಲ್ ಕಾಲೇಜಾಚೆ ಮೂಳಾಂತು ಮಾನವೀಯ ಅಂತಃಕರಣಾಚೆ ನಿತ್ತಳ ಜಲ ಆಶಿಲೆ ನಿಮಿತ್ ಸಮಾಜಾನ ತ್ಯಾ ವೇಳೇರಿ ವೊಂಕಿಲೆ ವಿಷ ಅಮೃತ ಜಾಲೆ°. 1952 ಇಸ್ವೀಂತ ಏಕ ಗುಜರಾತಿ ವಿದ್ಯಾರ್ಥಿ ಡಾ। ಪೈಲೆ ಜಾಹೀರಾತು ಪೊಳೌನು ಮಣಿಪಾಲಾಕ ಯೆತಾ, ಡಾ. ಪೈಲೆ ಉತ್ರಾ° ಆಯ್ಕುನ್ ಶಿಷ್ಯ ಜಾತಾ. ಮಾಗಿರ್ ಆಪ್ಪಣಾಚಿ ಏಕ ಪತ್ರಾಂತ ಜಾಯರಾತ ದಿತಾ. ಮಣಿಪಾಲಾಕ ಯೆವಚೆ ತಶ್ಶಿ ಆಪ್ಣಾಲೆ ರಾಜ್ಯಾಚೆ ವಿದ್ಯಾರ್ಥಿಂಕ, ಪೋಷಕಾಂಕ, ಮಾಗಣಿ ಕರತಾ. ತಾಗೆಲೆ ಉಮೇದ ಪೊಳೌನು ಡಾ। ಪೈಲೆ ಮನಲುದಾಕ ದಾಲೆಕಂಯ್. ಡಾ।ಮಾಧವ ಪೈನ ಹ್ಯಾ ವೈದ್ಯಕೀಯ ಕಾಲೇಜಾ ದಾವಚಾಕ ಭಗೀರಥ ಪ್ರಯತ್ನ ಕೆಲಾ°. ದೋನಿ ಸರ್ಕಾರ ದೋನಿ ವಿಶ್ವವಿದ್ಯಾಲಯಾಂನಿ ಹೇ ಮೆಡಿಕಲ್ ಕಾಲೇಜಾಕ ಮಾನ್ಯತಾಯ್ ದೀವ್ಕಾ ಆಶಿಲೆ°. ವ ಮದ್ರಾಸ ಸರ್ಕಾರ, ದಕ್ಷಿಣ ಕನ್ನಡಾಚೆ ಸ್ವಾಮ್ಯ ಪಾವಿಲೆ°. ಮುಂಬಯಿ ಸರ್ಕಾರ, ಕರ್ನಾಟಕ ವಿಶ್ವ ವಿದ್ಯಾಲಯಾಚೊ ವಯ್ಲೊ ಅಧಿಕಾರ ಆಶಿಲೆ°. ದಕ್ಷಿಣ ಕನ್ನಡ ಜಿಲ್ಲಾಚೆ ವಿಶ್ವ ವಿದ್ಯಾಲಯಾಚೆ ಜವಾಬ್ದಾರಿ ಮದ್ರಾಸ ವಿಶ್ವವಿದ್ಯಾಲಯಾಚಿ. ಹಾಂಕಾ ಪೂರಾ ಡಾ। ಪೈನ ಮಸ್ತ ಪಟ ವಚುನ ಭೇಟಿ ಕೋರ್ಕಾ ಪಳ್ಳೆ°. ಹಾಂಗೆಲೆ ತಾಂಗೆಲೆ ಕರಾನ ಸಾಂಗಯ್‌ಶಿಲೆ°. ಡಾ। ಪೈನ ಆಪ್ಣ್ಯಾನಚಿ ವಿಶ್ವವಿದ್ಯಾಲಯಾಚೆ ಸಮಿತಿಚೆ ಮುಖಾರ ಹಾಜರ ದಾವ್ನ ಉಪನ್ಯಾಸ ದಿಲೆ. ಪರೀಕ್ಷಕಾಂಕಯ್ ದಿಸನಾ ನಾತ್ತಿಲೆ ವೈದ್ಯಕೀಯ ಕಾಲೇಜಾಚೆ ಭವ್ಯ ಭವಿಷ್ಯಾಚೆ ನೀಲ ನಕ್ಷಾ ದಾಕಯ್ಲಿ. ಹ್ಯಾ ಮನ್ಸ್ಯಾಲಿ ಪ್ರಾಮಾಣಿಕತಾ, ಉತ್ಸಾಹ, ನಿರ್ಧಾರ, ಪೊಳೌನು ತಾಂಕಾ ದೂಸರೆ ಕಸಲೆಂಯ್ ದಿಸನಿ. ತಾನಿ ಜಾಯ್ತ ಮ್ಹಳ್ಳೆ°. ಚಾರಿ ಪಾಂಚ ವರಶಾ ಮಾಗಿರಿ ಬ್ರಿಟಿಶ್ ವೈದ್ಯಕೀಯ ಕೌನ್ಸಿಲಾಚೆ ಪರೀಕ್ಷಕಯ್ ಆಯ್ಯಿಲೆ. ತಾಂಗೆಲಿ ಮಾನ್ಯತೆ ಮೆಳ್ಳಿ. ತಶೀಂಚ್ ಇಂಡಿಯನ್ ಮೆಡಿಕಲ್ ಕೌನ್ಸಿಲಾಚಿ ಮಾನ್ಯತಾಯ ಬೀ ಮೆಳ್ಳಿ.

ಕಾಲೇಜ್ ಸ್ಥಾಪನೇಕ ಮುಖ್ಯ ಜಾಲಲೆ ಪ್ರತಿಷ್ಠಿತ ಸರ್ವ ಮಂಡಳಿ ವಿಶ್ವವಿದ್ಯಾಲಯಾಚೆ ಸರ್ಕಾರಾಚೆ ಸರ್ವ ರೀತಿರಿ ಮಾನ್ಯತಾಯ ಮೆಳ್ಳಿ. 1958 ಇಸ್ವಿಂತು ವೈದ್ಯಕೀಯ ಶಿಕ್ಷಣ ಪಾವಿಲೆ° ವೈದ್ಯಾಂಲೆ ಪಯ್ಲಿ ಪಂಗಡ ಶೇ 57% ಫಲಿತಾಂಶ ಭಾರ್ಯ ಯೆತ್ತಾ. ಖಂಚೆಯ್ ನಂವೆ ವೈದ್ಯಕೀಯ

ಕಾಲೇಜಾನಂಯ ಅಸಲೆ ಬರೆ° ಫಲಿತಾಂಶಚಿ ದಾಕಯಿಲೀನಾ. ಮುಖಾರಿ ಹೇ, ಕೆ.ಎಂ.ಸಿ. ಕಾಲೇಜಾಕ ದೇಶ ವಿದೇಶಾಚೆ ಮಸ್ತ ವಿದ್ಯಾರ್ಥಿ° ಯೇವ್ನ ಪ್ರವೇಶದಾತಾತಿ

1961 ಇಸ್ವಿಂತು 'ಸ್ಕೂಲ್ ಆಫ್ ನರ್ಸಿಂಗ್ ಪ್ರಾರಂಭ ಜಾತಾ. 1965 ಇಸ್ವೀಂತ ಫಾರ್ಮಸಿ ಆನಿ ದಂತ ವೈದ್ಯಕೀಯ ಕಾಲೇಜಯ ಪ್ರಾರಂಭ ಜಾತಾಂತಿ. 1961 ಇಸ್ವಿಂತ ಪದವ್ಯುತ್ತರ (Post Graduate) ಕ್ಲಾಸ ಪ್ರಾರಂಭ ಕೆಲೆಲೆ ಮಾಗಿರಿ, ಸರ್ವರೀತಿಚೆ ವಿಜ್ಞಾನ ಆನಿ ವೈದ್ಯಕೀಯ ವಿಷಯಾಂತು ವ್ಯಾಸಂಗ ಆನಿ ಸಂಶೋಧನೇಕ ಹಾಂಗ ಖೂಬ ಅವಕಾಶ ಮೆಳೆಲೆ. 1977 ಇಸ್ವಿಂತ ಮಂಗಳೂರಾಂತೂಂಯ ಆನೀ ಏಕ ಕೆ. ಎಂ. ಸಿ. ಕಾಲೇಜು ಶಾಖಾ ಶುರುವಾತ ಜಾತಾ. ಮಣಿಪಾಲಾಚೆ ಸಮೂಹ ಆಸ್ಪತ್ರೇಂತು ತಜ್ಞ ದಾಕ್ತರ ಆಸತಿ, ಪರಿಣತ ಸಂಶೋಧಕ ಆಸತಿ, ರಾತಿ ದೀವಸ್ ಶ್ರಮ ಪಾವೆಚೆ ತಂತ್ರಜ್ಞ ಆಸತಿ. ಅತ್ಯಾಧುನಿಕ ಮ್ಹಣಚೆ ಸರ್ವ ಸೌಲಭ್ಯ ಹಾಂಗಾ ಆಸತಿ. ತಶಿ° ಜಾವಚಾಕ ವಚುನು ಭಾರತಾಚೆ ಮಸ್ತ ಕಡೆಚೆ ಹಜಾರೋ ಹಜಾರ ಲೋಕ ಹಾಂಗಾ ಯೆತಾತಿ. ಪ್ರತಿವರಸ ಸುಮಾರ 17000 ಗಂಭೀರ ಸ್ವರೂಪಾಚೆ ಶಸ್ತ್ರಚಿಕಿತ್ಸಾ ಹಾಂಗಾ ಜಾತಾ. ಡಾ. ಮಾಧವ ಪೈ ಹಾಂಕಾ ಪೂರಾಜನಾಂಕಯ್ ಪ್ರಾತಃ ಸ್ಮರಣೀಯ.

ತಾಣೆ ಭಾರತಾಚೆ ಹೇ ಪಶ್ಚಿ ಕರಾವಳೀಂತ್ ಪೂರಾ ನಮೂನೆಚೆ ಅತ್ಯಾಧುನಿಕ ಸೌಲಭ್ಯ ಪೂರಾ ಹಾಳಿಂತಿ. ಹೇ° ಖಂಚೆಂಯ್ ತಾಗೆಲೆ ಸ್ಪರ್ಧಾಕ ನ್ಹಯ್. ತಾಗೆಲೆ ಕುಟುಂಬೆಂಚಾಕಯ್ ನ್ಹಯ್. ವಿದ್ಯಾರ್ಥಿಂಲೆ ಏಕೇಕ ಪೈ ಸೋಯ ತಾಣೆ ಕಾಲೇಜಾಚೆ ಅಭಿವೃದ್ಧಿಕ, ಆಸ್ಪತ್ರೇಚೆ ಅಭಿವೃದ್ಧೀಕ ಆನಿ ಜನಾಲೆ ಬರೆಪಣ ಖಾತಿರ ಖರ್ಚಿಲೊ. ಕೆ.ಎಂ.ಸಿ. ಮಣಿಪಾಲ ಹೋ ವ್ಹಡ್ ಸಂಸ್ಥೊ, ಡಾ. ಮಾಧವ ಪೈಲೆ ಕೀರ್ತಿಚೊ ಕಲಶು. ಡಾ| ಮಾಧವ ಪೈ ಏಕು ಸ್ಮರಣೀಯ ವ್ಯಕ್ತಿ ಮ್ಹೋಣ್ ಅಮ್ಕಾ ಆಸ್ಪತ್ರೆಚೆ ವೆಗಳೆ ವೆಗಳೆ ವಿಭಾಗ ಸಂದರ್ಶನ ಕೆಲೆಲೆ ತಾವಳಿ ದಿಸುನುಯೆತಾ. ಏಕ ದಿವಸು ಡಾ| ಪೈನ ಆಸ್ಪತ್ರೇಚೆ ಸಂದರ್ಶನ ಕರ್ತನಾ ಥಂಯ್ ಏಕ ಮಾಂಚಾಚೆ ವಯರಿ ಬಶಿಲೊ ಯೆಕ್ಲೊ ರೋಗಿ ಡಾ| ಪೈಕ ಪಳಯಲೆ ಸತಾಕ, ಆಪ್ಣಾಕ ಉಟೊಂಚಾಕ

WORLD KON… पुस्तकालय MANGALORE

ಜಾಯ್ನಾ ಜಾಲ್ಯಾರೀಯ ಹಾತು ಮುಕಾರಿ ಕರ್ನುಂ ಮ್ಹಾರಾಯಾ ತೂಂ ದೇವೂಚಿ, ಮಾಕಾ " ವಾಂಚಯ್ಲೆಂ ನ್ಹವೆ ? ಮ್ಹೊಣ್ ಕೃತಜ್ಞತೇರಿ ದೋಳೆ ಉದಾಕ ಕಾಡ್ತಾಖಂಯ ಅಶ್ಶಿ ಕಿತ್ಲೆಕೀ ಜನಾನಿ ಮ್ಹಳಾಂಕಿ. ತೇಂ ದೇವಾಕ ಕಳತಾ.

ವೈದ್ಯಕೀಯ ಕಾಲೇಜಾಚೆ ಸಾರ್ಕೆ 1957 ಇಸ್ವಿ ಮೇ 11 ತಾರೀಕೇಕ ಮಣಿಪಾಲ ತಾಂತ್ರಿಕ ಕಾಲೇಜ್‌ಯ್ ಸ್ಥಾಪಿತ ಜಾಲೆಂ. ಖಂಚೆ ದೃಷ್ಟಿರಿ ಪಳಯ್ಲ್ಯಾರಿಯ್ ಹೊ ಸಂಸ್ಥ್ಯೊ ಸರ್ಕಾರಾಚೆ ಕಾಲೇಜಾಕ ಊಣೆನಾತಿ. ಇಂಜಿನಿಯರಿಂಗ್ ಕಾಲೇಜಾಂತು ವೆಗಳೆ ವೆಗಳೆ ಶಿಲ್ಪ ಶಾಸ್ತ್ರ, ಯಂತ್ರಶಾಸ್ತ್ರ ಆಸುನು, ಭಾರತ, ಇರಾನ್, ಮಲೇಶಿಯನಾಚೆ ಚೆರ್ಡುಂವಂಯ್ ಶಿಕ್ತಾ ಆಸುಚೆ ಪೊಳೊವ್ಯೇತ.

ಡಾ। ಮಾಧವ ಪೈನ ಆನಿಕಯ್ ಥೋಡೆ ವಿಶಿಷ್ಟಾ ಸಂಸ್ಥ್ಯಾ ಸ್ಥಾಪನ ಕೆಲ್ಲಿಂತಿ. 1958 ಇಸ್ವಿಂತು ಸಂಗೀತ ಆನಿ ಲಲಿತ ಕಲಾ ಶಿಕ್ಷಣೇಕ ಉಡಿಪ ಆನಿ ಮಣಿಪಾಲಾಂತು ಕರ್ನಾಟಕ ಆನಿ ಹಿಂದೂಸ್ಥಾನಿ ಸಂಗೀತ ಆನಿ ಭರತನಾಟ್ಯ ಇತ್ಯಾದಿ ಶಿಕಾಚ್ಯಾಕ ವ್ಯವಸ್ಥಾ ಕೆಲಿ. ಉಡಪಾಂತ ಬಾಯ್ಲಾಂಕ ಶಿವಣ ಭರತಕಾಮ ರಾಂದಪ, ಚೆಡುಂವಾಂಕ ಸಾಂಬಳಾಚೆ ಇತ್ಯಾದಿ ಶಿಕೋವ್ಚೆ ಗ್ರಹಣಿ ವಿದ್ಯಾಲಯ ಶುರುವಾತ ಕೆಲೆಂ. ಹೇಂ ಸುಮಾರ 1967 ಇಸ್ವಿ ನಂತರ ಸಾರ್ವಜನಿಕಾಂಲೆ ಪಾಟಿಂಬಾನ ವಾಡಲೆಂ. 1962 ಇಸ್ವಿಂತ ಖಡೆಂತುಲೆ ಕೃಷಿಕ ಲೋಕಾಂಕ ಕೀಟಕ ನಾಶಕ, ರಸಸಾರೆಂ, ಪಂಪ್‌ಸೆಟ್, ಇತ್ಯಾದಿ ಥಂಯ್ ಥಂಯ್ ಮೆಳ್ಕಾ ಆನಿ ಅತ್ಯಾಧುನಿಕಾ ಕೃಷಿ ತಂತ್ರಜ್ಞಾನಾಚಿ ಮಾಹಿತಿ ಆನಿ ಪ್ರಾತ್ಯಕ್ಷಿಕಾ ಮೆಳ್ಕಾ ಮ್ಹೊಣ್, ಮಣಿಪಾಲ ಇಂಡಸ್ಟ್ರೀಸ್ ಸಂಸ್ಥೆ, ಸ್ಥಾಪನ ಕೆಲೆಂ. ಪ್ರತಿಯೇಕ ಖೇಡೆಂತ ಜಾಣಟೆ ಮುಖೇಲಾಂಕ ವಿಂಚುನು ತಾಂಕಾ ತರಬೇತ ದೀವ್ನ ಕೃಷಿಚೆ ಉಪಕರಣ ದಿಲೆಂ. ತಾನ್ನಿ ತಾಂಗೆಲೆ ಶೇತಾಂತ್ ಹೇ ಸಕ್ಕಡ್ ಉಪಯೋಗ ಕರ್ನುಂ ವರ್ಲ್ಲೆ ರೈತಾಂಕ ಆದರ್ಶ ದಾವಕಾ ಅಸಲೆ ಪ್ರಗತಿ ಪರ ರೈತಾಲೆಂ 639 ಕೇಂದ್ರ ಡಾ । ಮಾಧವ ಪೈನ ಶುರುವಾತ ಕರ್ನ್ನ, ಗ್ರಾಮ ವಿಕಾಸಾಕ ಚಾಲನ ದಿಲೆಂ. ತಶೀಚಿ 1969 ಇಸ್ವಿಂತ ವ್ಯಾಲಿವ್ಯೂ ಇಂಟರ್‌ನ್ಯಾಶನಲ್ ಹೆಲ್ತ್ ಕ್ಲಬ್ ಮ್ಹೊಣ್ ಮಣಿಪಾಲಾಂತ ಸ್ಥಾಪನ

ಕೆಲೆ°. ಸಗ್ಳೆ ದೇಶಾಂತ ಹೇ ಸರ್ವಪ್ರಥಮ 'ಹೆಲ್ತ್ ಹಾಲಿಡೇ ರಿಸಾರ್ಟ್' 'ಮ್ಹೊಣೊಸುನು ಫೆತ್ಲಾ°' ಹೇ ಧಾಮಾಂತು ಏಕ ಹಪ್ತ್ಯೊ ಪರ್ಯಂತ ರಾವಿಲ ಕೊಣಾಕಯ ಮಣಿಪಾಲಾಚೆ ಆಸ್ಪತ್ರೇಂತ ಖಂಚೆಯ್ ನಮೂನೆಚೆ ಆರೋಗ್ಯ ತಪಾಸಣಾ ಫುಕಟ ಆಶಿಲೆ. ಆತ್ತ ಹೇ° ವೆಲ್‌ಕಂ ಗ್ರೂಪ್ ಹೋಟೇಲಾಚೆ ಹೋಟೆಲ್ ಆಡಳಿತ ನಿರ್ವಹಣೇಂತು ಆಯ್‌ಲಾ°.

ಡಾ। ಮಾಧವ ಪೈನ ಸ್ಥಾಪನ ಕೆಲೆಲೆ° ಮಸ್ತ ನಮೂನೆಚೆ ಶಿಕ್ಷಣ ಸಂಸ್ಥ್ಯಾಚಿ ಮೂಳಾವೆಕಾಣಿ ವಿಶಿಷ್ಟ ಆನಿ ರೋಚಕ ದಾವ್ನಸಾ. ಡಾ। ಮಾಧವ ಪೈನ ಅನುಭವ ಪಾವಿಲಿ ದೂಕಿ, ಕೆಲೆಲೆ° ತ್ಯಾಗ, ನಿಃಸ್ವಾರ್ಥ ಸೇವಾ, ಆನಿ ಸಮಾಜಾ ನಿಮಿತಿ ತಾಣೆ ಫೆತಿಲೆ° ಪ್ರೋತ್ಸಾಹ ಆನಿ ಪಾಟಿಂಬಾ ಹೇ° ಪೂರಾ ತಾಗೆಲೆ ಸಕಡ ವಿದ್ಯಾಲಯಾಂಚೆ ಪ್ರತೀ ಏಕ ಫಾತೊರೂಯ್ ಸಾಂಗ್ತಾ ಆಸಾ. ಆಯ್ಕುಚೆ ಕಾನ, ಆದ್‌ರಾನ ಪೊಳೊವ್ಚೆ ಮನ ಆಮ್ಕಾ ದಾವ್ಕಾ ತಿತ್ಲೇಂಚಿ.

ಡಾ। ಮಾಧವ ಪೈ ಮುಕಾರಿ ಅಂತ್ರಾಷ್ಟ್ರೀಯ ಸೇವಾ ಸಂಸ್ಥೊ ಜಾವ್ನಾಶಿಲೊ° ರೋಟರಿ ಕ್ಲಬಾಕ ಮೆಳತಾ ಆಪ್ಣ್ಯಾಲೆ 59 ವರಸ ಪ್ರಾಯೇರಿ 'ಉಡ್ಪಿ ಮಣಿಪಾಲ ರೋಟರಿ ಕ್ಲಬ್" ಸ್ಥಾಪನ ಕರತಾ. ಪಯ್ಲೊ° ಜಾವ್ನ ಕೆ.ಎಂ.ಸಿ ಆಸ್ಪತ್ರೇಂತು ಏಕ 'ರಕ್ತ ಸಂಗ್ರಹಾಲಯ' ಶುರುವಾತ ಕರ್‍ತಾ. ಅಸ್‌ಪಾಸಾಚೆ ಮಸ್ತ ಹಳ್ಳಿಂತು ಕುಟುಂಬ ಯೋಜನಾಶಿಬಿರ ಸಕಡ್ ಚೆರ್ಡುವಾಂಕ ರೋಗ ನಿರೋಧಕ ಇಂಜೆಕ್ಷನ್ ದಿವಯ್ತಾ. ಮಣಿಪಾಲ ಪ್ರೈಮರಿ ಸ್ಕೂಲಾಂತು ವಾಜಿತಲೆ ದುರ್ಬಳ ಚೆರ್ಡುವಾಂಕ ಮುಫತ ದೂದ ಆನಿ ಆಂವ್ಡ್ಯಾಲೆ ದಿವಯ್ತಾ. ಹ್ಯಾ ರೋಟರಿ ಸೇವೆನ ಉತ್ತೇಜಿತ ಜಾವ್ನ ಕಾರ್ಕಳ, ಕುಂದಾಪುರಾಂತೂಯ ರೋಟರಿ ಕ್ಲಬ್ ಸ್ಥಾಪನೇಕ ತೋ ಕಾರಣ ದಾತಾ. 1946-65 ಇಸ್ವೀಂತ ಸರ್ವಜನಾಂಲೆ ವತ್ತಾಯಾನ ತೊ' ರೋಟರಿ ಜಿಲ್ಲಾ ಗವರ್ನರ್' ದಾಲೊ. ತೆದನಾಚಿ ಕೆನಡಾಚೆ ಟೊರೆಂಟೋ ನಗರಾಂತು ಚಲೆಲೆ ರೋಟರಿ ಸಮಾವೇಶಾಂತು, ನ್ಯೂಯಾರ್ಕ ಚಲೆಲಿ ಅಂತರ್ರಾಷ್ಟ್ರೀಯ ಸಮಾವೇಶಾಂತು, ಸಪತ್ನೀಕ ಜಾವ್ನ ತಾಣೆ ಭಾಗ ಫೆತಲೆ°. ಹಾಣೆ ತೆದನಾ ದೇಶ ವಿದೇಶ ಮಸ್ತ ಕಡೇನ ದಿಲೆಲೆ ಉದ್ಬೋಧಕ ಭಾಷಣಾಚೆ ಧ್ವನಿ ಮುದ್ರಿಕ

ಕೆಲಿಂತಿ. ತಾಂತು ತಾಣೆ ಜೀವನ ಮೌಲ್ಯಾಂಕ, ಜೀವನ ರಕ್ಷಣೇಂಕ ಮಹತ್ವ ದಿಲೆಲೆ° ಕಳತಾ.

# ಮಾನ -ಸನ್ಮಾನ

ಡಾ। ಟಿ.ಎಂ. ಎ. ಪೈನ ಬಾಂದುನು ವಾಡಯಲೆಲೆ ಶಿಕ್ಷಣೆಚೆ ಆರ್ಥಿಕ ಆನಿ ಸ್ವಾಸ್ಥ್ಯ ಸಂಸ್ಥೆ ವಾಡುನ್ ಫಲಪ್ರದ ದಾವ್ನ ಯೆತನಾ ತಾಕಾ ಮಾನ ಸಮ್ಮಾನ ಸೊದುನ್ ಆಯೆಲೆಂತಿ. ಮೈಸೂರಾಚೆ ಸರಕಾರಾನ ಡಾ। ಮಾಧವ ಪೈಕ 1959 ಆನಿ 1962 ಇಸ್ವಿಚೆ ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಚೆ 'ರೊಟೇರಿಯನ್ ಪತ್ರಿಕೆನ ಡಾ. ಮಾಧವ ಪೈಲೆ ಬದ್ದಲ ಏಕ ಲೇಖನ ಮುದ್ರಣ ಕರ್ನ "Indias founder of Colleges" ಮ್ಹೊಣ್ ತಾಂತು ಆದರ ಘರ್ಗ್ಗಟಕೆಲೆ ಧಾ ಭಾಷೆಂತ ಪ್ರಗಟ ದಾವಚೆ 'ಯುನೆಸ್ಕೊ ಕೋರಿಯರ್' ಮ್ಹಣಚೆ ಪತ್ರಿಕೇನ 1963 ಇಸ್ವಿಂತು "A University town built by a country doctor" ಅಶೆ° ಬರೋವ್ನ ಡಾ। ಮಾಧವ ಪೈಲೆ° ಸಾಹಸ ಪ್ರಚುರ ಕೆಲೆ° ಮೊರಾರ್ಜಿ ದೇಸಾಯಿನ ಡಾ. ಮಾಧವ ಪೈಲೆ ವಾವ್ರ ಮನಾಕ ವ್ಹರ್ನ ಅಸಲೆ ಮಸ್ತ ಪೈ ಜನ್ಮಾ .ಎವೊಂತಿ ಮ್ಹಳ್ಳೆ°, ಅಮೇರಿಕಾಚೊ ಖ್ಯಾತ ಬರವ್ಪಿ ಸೆಲ್ಡನ್ ಮೆನಿಫಿನ ಮಣಿಪಾಲಾಕ ಯೇವ್ನ ಸಕಡ ನಿಯಾಳ್ಸುನು "The Pais of Manipal" ಮ್ಹೊಣಚೆ ಏಕ ಗ್ರಂಥ ಬರಯ್ಲಾ°.

ಡಾ. ಮಾಧವ ಪೈಲೆ ಸಾಧನಾಚೆ ಬದಲ 1976 ಇಸ್ವಿಂತು ಪ್ರಪಂಚಾಚೆ ಸಕಡ ಅದ್ಭುತ ವರ್ಣನ ಕರ್ಚೆ "Be leive it or not' ಮ್ಹೊಣ್ಚೆ ಅಂಕಣಾಂತು ಆಯಲೆ°. 1934 ಇಸ್ವಿ ತಾಕುನು 1978 ಇಸ್ವಿಚೆ ಅವಧೀಂತು ಡಾ. ಮಾಧವ ಪೈನ ತೀಸಾಪಶಿ ಚಡ ಶಿಕ್ಷಣ ಸಂಸ್ಥೆ ಬಾಂದುನು ಹಾಳೆಲೆ "ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್"ಂತು ದಾಖಲೆ ಜಾಲೆ°, ಮೈಸೂರ ರಾಜ್ಯಾಚೆ ತಾವಳ್ಚೊ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪಾನ ಡಾ. ಮಾಧವ ಪೈಲಿ ಸಾಧನಾ ಅನ್ಯಾದೃಶ ಮ್ಹೋಣ್ ಪ್ರಶಂಸಾ ಕೆಲಿ. ಪತ್ರಕರ್ತ ಶ್ರೀ ಎಂ. ವಿ. ಕಾಮ್ತಿಲೆ° ಮೂಲಕ ಡಾ. ಮಾಧವ ಪೈಯಲೆ ಸಾಧನ ಆಯ್ಕಲಲೊ ಅಮೆರಿಕಾ ಮಿಯಾಮಿ ನಗರಾಚೊ ಹ್ಯಾರಿ ಪ್ಲಿಸ್ನರ್ ಹಾಣೆ, 18,000 ಗ್ರಂಥ , ಪತ್ರಿಕಾ ಒಟ್ಟು ಕರ್ನ ಮುಫ್ತ ದಾವ್ನ ಮಣಿಪಾಲಾಕ ಪೆಟಯ್ಲೆ°. 1959 ಇಸ್ವಿಂತ ಡಾ. ಮಾಧವ ಪೈಕ ಮಿಯಾಮಿ ನಗರಾಕ ಆಪೋವ್ನ ಭವ್ಯ ಸ್ವಾಗತ ದಿಲೆಂ, ಮಾತ್ರ ನ್ಹಯ್ ಥಂಚೆ ಮೇಯರಾಂಲೆ ಗೌರವಾಚೆ ಪ್ರತೀಕ ದಾವ್ನ. ಮಿಯಾಮಿ ನಗರಾಚೆ

WORLD KONKANI CENTRE LIBRARY

'ಬೀಗಾ ಹಾತ್ ಡಾ. ಪೈಕ ಹಸ್ತಾಂತರ ಕೆಲ್ಲೊ. ಥಂಚೆ ದೂರದರ್ಶನಾಂತ ಡಾ. ಪೈಲೆ ಸಂದರ್ಶನಂಯ್ ಪ್ರಸಾರ ಜಾಲೆ. 1965 ಇಸ್ವಿಂತು ಡಾ. ಮಾಧವ ಪೈಕ ಭಾರತಾಚೆ ಅತ್ಯುನ್ನತ ಪ್ರಶಸ್ತಿಂತು ಏಕ ದಾವ್ನಾಶಿಲೆ. 'ಪದ್ಮಶ್ರೀ' ಪ್ರಶಸ್ತಿ ಲಾಭಲಿ, 1974 ಇಸ್ವಿಂತ ಮೈಸೂರ ವಿಶ್ವವಿದ್ಯಾಲಯಾನ ಡಾ. ಪೈಕ ಗೌರವ ಡಿ.ಎಸ್.ಸಿ. ಪ್ರಶಸ್ತಿ ದೀವ್ನ ಗೌರವ ದಾಕಯಲೊ. 1979 ಇಸ್ವಿ ಡಾ. ಮಾಧವ ಪೈಕ 82 ವರಸ ಪ್ರಾಯ ತಾಣೆ ಗತದಾವಚೆ ಪಂದ್ರದೀಸಾ ಫೂಡೆ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಚೆ ವಿದ್ಯಾಧಿರಾಜ ಸ್ವಾಮೀಜಿನ ಮಣಿಪಾಲಾಕ ಯೇವ್ನು ಡಾ. ಮಾಧವ ಪೈಕ "ವಿದ್ಯಾಧಿರಾಜ" ಪುರಸ್ಕಾರ ದೀವ್ನ ಸಮ್ಮಾನ ಕೆಲೊ. ಅಶಿ° ಮಸ್ತ ಪ್ರಶಸ್ತ್ಯೊ, ಗೌರವ ಡಾ। ಪೈಕ "ಭಾರತ ರತ್ನ" ಡಾ. ಪೈಕ ಸೋದ್ದುನು ಆಯ್ಲೀಂತಿ ದಾಲ್ಯಾರಿ ದೇಶಾಚೆ ಅತ್ಯುನ್ನತ ಗೌರವ"ಭಾರತ ರತ್ನ" ಡಾ. ಪೈಕ ಯೇನಿ, ಯೇವ್ಕಾಶ್ಯಿಲೆ ಮ್ಹಣಚೆ ಆಶಾ ತಾಗೆಲೆ ಅಭಿಮಾನಿಂಕ ಆಶಿಂಲೆ.

ಖಂಚೆಯ್ ಪ್ರಶಸ್ತೀಕ ಆಶಾ ಪಾವ್ನಾಶಿ ಪ್ರಶಸ್ತ್ಯೊ ಆಯೆಲ ತೆದನಾ ಅಹಂಕಾರ ಪಾವ್ನಾಶಿ, ಆಪ್ಣ್ಯಾಲ ವಾವ್ರಾಂತೂತ್ ಆಪುಣ ಫೋಣ್ ಸೇವಾ ಕೆಲಲೊ ಕರ್ಮಯೋಗಿ ಡಾ. ಪೈ, ತಾಣೆ ಸಾಂಗಿಲೆ ಉತ್ರ ಮನನೀಯ ಜಾವ್ನಾಸತಿ." ಜನಾಂಲೆ ಸಹಕಾರ ಆನಿ ದೇವಾಲಿ ಕೃಪಾ ನಾಂಶಿ ಏಕ್ಲೇನ ಇತಲೆ ಸಕಡ್ ಕರುಂಕ ಸಾಧ್ಯನಾ. ಆಮಿ ಕಸಲೆ ಖಾತಿರ ಜಲ್ಮಾ ಆಯಿಲಿಂಚಿ ಮ್ಹೊಣ್ಚೆ ಆಮ್ಕಾ ಕಳಿತಾಕ ನಾ. ಅನೇಕ ಕಷ್ಟಾಚೆ ಮಧ್ಯ ಆಮ್ಮಿ ಜೀವನ ಕರ್ತಾತಿ, ವಾಡತಾತಿ, ನಂತರ ಮರ್ತಾತಿ, ಮ್ಹೊಣ್‌ಚೆ ಮನಾಂಕ ಯೆವಚೆ ಪೂಡೇಚಿ ಮರ್ತಾತಿ. ದಾಲ್ಯಾರ್ ಏಕ ಸತ್ಯ ಹೋ ಸಕ್ಕಡ್ ಘಟನಾ ಮಾಕಶಿ ಏಕಲೋ ಆಸಾ. ತಾಗೆಲಾಗಿ ವಿಶ್ವಾಸ ದವ್ರೋರ್ನು ಪ್ರಾಮಾಣಿಕತಾ ಆನಿ ಸಮರ್ಪಣಾ ಭಾವನಾ ಆಮಿ ಆಮ್ಗೆಲೆ ವಾವ್ರ ಕರಕಾ ಡಾ. ಮಾಧವ ಪೈನ ಉಲೆಯಲೆಂ ನಿಷ್ಕಾಮ ಕರ್ಮಾಚೆ ಹೀ° ಉತ್ರಾ° ಅಲಂಕಾರಿಕ ನ್ಹಂಯ್, ಪೊಕಳ ನ್ಹಂಯ್, ತೊ, ಆಪ್ಣ್ಯಾನ ಉಲಯಿಲೆ ಸಾರ್ಕೇಚಿ ಚಲ್ಲಾ . ಚಲೆಲೆ ತಶಿ° ಉಲಯಲಾ.

ಜೀವಂತ ಆಸ್ತಾನಚೀ ಡಾ. ಮಾಧವ ಪೈ ಏಕ ದಂತಕತ ದಾವ್ನಾಶಿಲೊ.

ಆತಾ° ಇತಿಹಾಸ್ ದಾಲೊ. ವರ್ತಮಾನಾಕ ನವೊ ಇತಿಹಾಸು ತಾಣೆ ಬರೈಲಾ. ಅಖಂಡ ದಕ್ಷಿಣ ಕನ್ನಡ ಜಿಲ್ಲಾ ಬದ್ದಲ ಜನಾನಿ ಡಾ. ಮಾಧವ ಪೈಲೆ ಸಾಧನಾ ಬದ್ದಲ ಉಲಯ್ ನಾಶಿ ಮುಕಾರ್ಸುಚಾಕ ಸಾಧ್ಯಚ್‌ನಾ ತಶಿ° ಮುಕಾರ್ಸು ಚಾಕ ಜಾಯ್ನಾ ತಶಿ° ತಾಣೆ ವಾವ್ರ ಕರ್ನ ದಾಕಯಲಾ° ಸಾಧನೆಚೆ ನವೀ ನವೀ ವಾಟ ತಾಣೆ ದಾಕಯಲ್ಯಾ.

ಮೇ 29, 1979 ಡಾ. ಮಾಧವ ಪೈ ತಾಗೆಲೆ 82 ವರಸ ವಯಾರಿ ಅಂತರ್ಲೊ. ಗೊಮ್ಮಟ ಸಮಾನ ವ್ಯಕ್ತಿತ್ವ ತಾಗೆಲೆ ತಸಲೊ ಪುಣ್ಯಾತ್ಮು ಆನಿ ನಾಮೂ ಮ್ಹೊಣ್ ಜನಾನಿ ದೋಳೆ ಉದಾಕ ಕಾಳೆ° ಡಾ. ಟಿ.ಎಂ. ಎ. ಪೈ ತೋನ್ಸೆಚೊ, ಮಣಿಪಾಲ - ಉಡುಪಿಚೊ ಕರ್ನಾಟಕಾ ಚೋಯ್ ವ್ಹಯ್. ದಾಲ್ಯಾರೀಯ್, ತಾಗೆಲೆ ಕರ್ತವ್ಯಾ ಪ್ರಯೋಜನ ಅಖಿಲ ಭಾರತಾಕ, ಸಗ್ಳೆ ಜಗತ್ಯಾಕ ಪಾವ್ಲಾ° ಇತಿಹಾಸಾಂತು ತೇ ಆನಿ ಶತಮಾನಾಚೆ ಪಶಿ ಚಡ ವರ್ಚೆ ತಸಂಲೆ°.

WORLD KONKANI LIBARY
Accn No: 004535

WORLD KONKANI CENTRE LIBRARY
विश्व कोंकणी पुस्तकालय
MANGALORE

# ಡಾ. ಟಿ.ಎಂ. ಎ. ಪೈಯೆಲಿ° ಅಮೂಲ್ಯ ಉತ್ರ°

❄ ಮೋಗ ಜೀವನಾಚೆ ವ್ಹಡ ಶಕ್ತಿ ಪ್ರೀತಿಕ ಪರಾಭವ ಕರಚೆ ತಸಲೆ° ಖಂಚೇಯ್ ದುಷ್ಟ ಶಕ್ತಿ ಹ್ಯಾ ಜಗತ್ಯಾಂತು ನಾ°. "

❄ ದೀವ್ನ ಕೋಣೆಯ್ ವಾಯ್ಟ ದಾಯ್ಜ್ಯಾ,ದಿಲಲೊ ಹೋಡ್ ಜಾಲ್ಲಾ."

❄ ವಿದೇಶಾಕ ವಚುನು ಆಯಲ್ಯಾರಿ ನುಪ್ರೊ ,ಥಂಯ್ ಆಮಿ ಘೆತ್ತಿಲೊ ಅನುಭವ ಹಾಂಗಾಚೆ ಸಂಪನ್ಮೂಲಾಚೆ ಭರಶಿ ಅಭಿವೃದ್ಧಿ ಪಾವ್ಕಾ......"

❄ ದಿಲ್ಲೆ ತಿತ್ಲೆಯ್ ಖಾಲಿ ದಾಯ್ಜ ನಾತಿಲ ಅಕ್ಷಯ ಪಾತ್ರ ಮ್ಹಳ್ಯಾರಿ ತೀ ವಿದ್ಯಾ ....."

❄ "ಬೀಗಾ ಹಾತು ನಿತ್ಯಯೀ ವಾಪರತಾ ಆಸಲಾರಿ ಘಳ ಘಳ ಚಕುಚಕುತಾ. ತಶೀಂಚ್ ಕೆದ್ನಾಯ್ ಕಾಮಕರತ್ ಆಸಲ್ಯಾ ಆಮ್ಗೆಲೆ ದೇಹ ತಾಜೆ ಸಮತೋಲನ ಕಳವ್ನ ಘೆನಾ.

❄ "ಜನನ ಮರಣ ಆಮ್ಗೆಲೆ ಹಾತಾಂತನಾ. ದಾಲ್ಯಾರಿ ಹೇ° ಜನನಾ ಮರಣಾ ಮಧ್ಯ ಆಮಿ ಆಮ್ಗೆಲೆ ಜೀವನ ಪರಸ್ಪರ ಆಪ ತಿಪಣ ವಾಡುಂಕ ಆನಿ ಪರಸ್ಪರ ಹಿತಾಕ ಉಪಯೋಗ ಕರ್ನು ಘೇತಲ್ಯಾ° ಆಮ್ಗೆಲೆ ಜೀವನ ಸಾರ್ಥಕ".

❄ ಅಧಿಕಾರು ಮಾತ್ತ್ಯಾಚೆ ಕೇಸಾಚೆ ಮ್ಹಣ್ಕೆ. ಆಮ್ಮಿ ಆಮ್ಗೆಲೆ ಮಾತ್ತ್ಯಾಕೇಸಾ ಕಿತಲೆ ಶೋಭಿತ್ ವೊಳೋನ್ ಘೆತ್ತಾಚಿ. ತಾಜೆ ಖಾತಿರ ಗರಟೆ ಕಟ್ಲೆ ಆಸ್ತಾಚೆ ಎದ್ರಾಕ ರಾಬ್ತಾತಿ. ಅಧಿಕಾರು ಆಸ್ತಾನ ಜಾಲ್‌ತಿತ್ಲೆ ಜನೋಪಕಾರಿ ಕಾಮ್ಮ ಕರಾತಿ. ಅಧಿಕಾರಾಚೆ ಸದುಪಯೋಗಾನ ಜನಪ್ರಿಯ ದಾಲ್ಯಾರಿ ಅಧಿಕಾರ ಗೆಲ್ಯಾರಿಯಿ ಕಾತೋರ್ನು ವರ್ಲೆಲೆ ಕೇಸಶೀ ಆಮಿ ಜನ ಮೊಗಾಳ ದಾವನೂಚಿ ವರ್ತಾತಿ

❄ ದುಸ್ರ್ಯಾಂಕ ಉಪದೇಶ ಕರ್ಚೆ ಶಕ್ತಿ ತುಮ್ಕಾ ಯೇವ್ಕಾ ಜಾಲ್ಯಾರಿ ಫೂಡೆ ತುಮ್ಗೆಲಿ ಚಾರಿತ್ರ್ಯ ಪರಿಶುದ್ಧ ದಾವ್ನ ಆಸುಕಾ. ದಾಲೆತಿತ್ಲೆ ದುಸ್ರೆ ಲೋಕಾಲೆ ಬದ್ದಲ ಆಮಿ ವಾಯಟ ಉಲೋವ್ಚ್ಯಾಕ ನಜ್. ದುಸ್ರ್ಯಾಕಯ ಹಾಕಾ ಅವಕಾಶು ದೀವ್ನಯಿ. ಆಮ್ಗೆಲೆ ಬದ್ದಲ ಕೊಣಯ್ ಪುಣಿ ಚಾಂಗ ಅಭಿಪ್ರಾಯನಾಶಿ ಆಯ್ಲಾರೀಯ್ ತೊ, ಆಮ್ಗೆಲೊ ನಿರಂತರ ಟೀಕಾಕಾರ ದಾವ್ನಾಸಲ್ಯಾರಿಯ್, ತಾಗೆಲೆ ಉತ್ರಾಂಕ ಪೂರ್ತಿ ಅವಕಾಶ ದೀವ್ಕಾ, ವಾಟ ಚುಕಿಲೋಯ್ ಚಾಂಗ ಉಪದೇಶಾನ ಬರೆ° ವಾಟ್ಟೇಕ ಯೆವಚೆ ಆಸ್ತಾ "

" ದೇಶಾಭಿಮಾನ ಮ್ಹಳ್ಯಾರಿ ದೀಸ್‌ರಾತ್ ದೇಶಾಬದ್ದಲ ಭಾಷಣ ಕರ್ಚೆ ನ್ಹಯ್. ದೇಶಾಚೆ ಸಮಸ್ತ ಜನಾನಿ ದಿಸಾಕ ಏಕ ಘಂಟೊ ಚಡ ವಾವ್ರ ಕರೋಚಿ. ಹೆ° ಬದಚೀ ದೇಶ ಸೇವಾ. ಹಾಜೆನಿ ಆಮ್ಗೆಲೆ ದೇಶಾಚೆ ಸಾಂಪತ್ತ ಕೋಟಿ ಕೋಟಿ ರುಪ್ಪಯಾ ಚಡ್ತಾ. ಆಮ್ಗೇಲೆ ರಕ್ತಾಚಿ ಶೀರಾಂತ ದೇಶಾಭಿಮಾನಾಚೆ ರಗತ ವ್ಹಳತಾ. ಆತ್ಮಾಂತು ನವ್ರೋ ಉಲಾಸ ಭರ್ತಾ.

❄ "ಸುದೃಢ ಜಾಲೆಲೆ ಏಕ ಭವ್ಯ ಇಮಾರತಿಚೆ ಬಾಂದ ಕಾಮಾಕ ಕ್ರಮಬದ್ಧ ಸಿಮೆಂಟ ರೇಂವ ವೀಟ (bricks) ಹಾಜೆ ಮಿಶ್ರಣಾಚೆ ತಯಾರಿಯ ಅವಶ್ಯ. ತಾಂತ ಚಿಕೇಚಿ ಚಡ ಊಣೆ ಜಾಲ್ಯಾರಿಯ್, ಇಮಾರತ ಶಿಥಿಲ ಜಾತಾ. ತಶೀಂಚಿ ಕೋಟ್ಯಂತರ ಜನ ಮಸ್ತ ನಮೂನ್ಯಾರಿ ಜೀವನ ಕರ್ನ ಆಸ್ಲ್ಯಾರಿಯ್, ತಾಂಗೆಲ್ಯಾಂತು ಬರೇ° ಚಾಲ ಚಮ್ಕಣಿ ಶಿಸ್ತು ನಾತಲ್ಯಾರಿ ಕಸಲೆ ಪ್ರಜಾಪ್ರಭುತ್ವಾಚೆ ಸ್ವಪನಯ ಸಫಲ ದಾಯ್ನಾ.

❄ "ಆಮ್ಗೆಲೊ ಆಮ್ಗೆಲೊ ಬಚತ ಕೆಲೆಲೆ ದುಡ್ವಾಚೆ ಕ್ರಮಾಗತ ಹಂತ ಮ್ಹಳ್ಯಾರೀಚಿ ಶ್ರೀಮಂತಿಕಾ. ಕಸಲೊ ದುಡ್ವಾಳೊ ದಾಲಯೇರಿಯ್ ತಾಗೆಲ ಬಚತಾಯೇ ಪಶಿ ಖರ್ಚ ಚಡ ದಾಲ್ಯಾರ್ ತಾಕಾ ದುರ್ಬಳ ಪಣ ಯೆತಾತೀಚ.

❄ ಆಮ್ಮಿ ಯೇಕ ಬರೆ° ಕಾಮ ಕರ್ನ ತಾಜ್ಜೆ ಪ್ರಯೋಜನ ಮಸ್ತ ಲೋಕಾನ ಅನುಭವುಸುನು ಖುಷಿ ಪಾವ್ಚಿಲೆ ತೆದನಾ, ಏಕ್ಲೆ ದೋಗ ಲೋಕ ಟೀಕಾ, ನಿಂದಾ ಕರ್ತಾತೀಚಿ. ತಾಜೆ ಖಾತಿರ ಆಮ್ಮಿ ಮಾಕ್ಷಿ ವಚ್ಯಾಕ ನಜ್. ತಸಲೆ ಜನಾಂಕ ಅನುಕಂಪ ದಾಕೋಕಾ. ಅಲಕ್ಷ್ಯ ಕರ್ಯಾ.

❄ "ಆಮ್ಗೆಲೆ ಚೇರ್ಡುವಾಂಕ ಕೆದನಾಯ್ ನಾಶ ದಾಯ್ನಾ ತಸಲಿ ಜೀವನ ಭರೀ ಆನಂದಾನ ಆಸಚೆ ತಸ್ಸಲಿ ಆಸ್ತಿ ಮ್ಹಳ್ಯಾರಿ ವಿದ್ಯಾ. ಹೇ ಐಶ್ವರ್ಯಾನ ಚೇರ್ಡುವಾಂಕ ಮಾತ್ರ ನ್ಹಂಯ್, ಸಗ್ಳೆ ಸಂಸಾರಕ ದೇಶಾಕ ಪ್ರಯೋಜನ ದಾತಾ ತಸಲಿ, ಚೇರ್ಡುವಾ° ದೇಶಾಚಿ ವ್ಹಡ ಆಸ್ತಿ."

❄ "ಪಾಂಚ ಬೊಟಂ ಒಟ್ಟು, ಕರ್ನ ಮುಷ್ಠಿ ಬಾಂದಿಲೆ ತೆದನಾಚೀ ಹಾತ್ತಾಚೆ ಸಾಮರ್ಥ್ಯ ಕಳೀತಾಕ ಯೆತಾ. ತಶೀಂಚಿ ವೆಗಳ ವೆಗಳೆ ಜನ, ಭಾಷಾ, ಜಾತಿ, ಸಂಪ್ರದಾಯಾಂತು ಮಸ್ತ ಭೇದಾ ಆಸ್ಚ್ಯಾಕ ಘಾವಾಸ. ದಾಲ್ಯಾರಿ, ಆಮ್ಗೆಲೆ ಎಕ್ವಟ ಪರಿಪೂರ್ಣ ಮೊಣೋಸುನು ಘೆತಾ.

H538
LH3KON
VAS
D

## ಆಕರ ಕೃತಿಯೋ

1. ಡಾ. ಟಿ.ಎಂ.ಎ. ಪೈ - ಹರಿದಾಸ ಭಟ್ಟ, ಕು.ಶಿ., ಐ.ಬಿ.ಎಚ್. ಪ್ರಕಾಶನ, ಬೆಂಗಳೂರು 1981

2. ಮಣಿಪಾಲದ ಮಹಾ ಚೇತನ ಡಾ. ಟಿ.ಎಂ. ಎ. ಪೈ, ಬಿ.ವಿ.ಕೆ,
ಮಣಿಪಾಲ ಫೈನಾನ್ಸ್ ಸಮೂಹ ಸಂಸ್ಥೆಗಳು,
ಮಣಿಪಾಲ : 1997

3. ಸುವರ್ಣ ಸ್ಪರ್ಶ - ಡಾ. ಮಹಾಬಲೇಶ್ವರ ರಾವ್
ಅಕಾಡೆಮಿ ಆಫ್ ಜನರಲ್ ಎಜುಕೇಶನ್,
ಮಣಿಪಾಲ : 1998.

# कोंकणि महामानेस्त लेखनमाळा
# ಕೊಂಕಣಿ ಮಹಾಮಾನೆಸ್ತ ಲೇಖನಮಾಳಾ

| | | |
|---|---|---|
| ೧. | ಲುವಿಸ್ ಮಸ್ಕರೇಂಞ್ಸ್ | ಗ್ಲೇಡಿಸ್ ರೇಗೋ |
| ೨. | ಕಾರ್ನಾಡ್ ಸದಾಶಿವ ರಾವ್ | ವಿಶ್ವ ಕುಂದಾಪುರ |
| ೩. | ಎ.ಟಿ. ಲೋಬೋ | ಗ್ಲೇಡಿಸ್ ರೇಗೋ |
| ೪. | ಪಂಜೆ ಮಂಗೇಶ ರಾವ್ | ಸಿದ್ಧಾಪುರ ವಾಸುದೇವ ಭಟ್ |
| ೫. | ಉಳ್ಳಾಲ ಶ್ರೀನಿವಾಸ ಮಲ್ಯಾ | ಬಸ್ತಿ ವಾಮನ ಶೆಣೈ |
| ೬. | ಅಮ್ಮೆಂಬಳ ಸುಬ್ಬರಾವ್ ಪೈ | ಶ್ರೀಮತಿ ಸಂಧ್ಯಾ ಶೇವಗೂರ್ |
| ೭. | ಚಾಫ್ರಾ ಡಿ.ಕೋಸ್ತಾ | ವಿಕ್ಟರ್ ಡಿಸಿಲ್ವಾ |
| ೮. | ಮಂಜೇಶ್ವರ ಗೋವಿಂದ ಪೈ | ಪ್ರೊ. ನಾಗರಾಜ ರಾವ್ ಜವಳಿ |
| ೯. | ಪಂಡಿತ ತಾರಾನಾಥ | ಶ್ರೀಮತಿ ಸಂಧ್ಯಾ ಶೇವಗೂರ್ |
| ೧೦. | ದಿನಕರ ದೇಸಾಯಿ | ವಾಸುದೇವ ಶಾನಭಾಗ, ಶಿರಸಿ |
| ೧೧. | ಎಂ. ಎಸ್. ಕಾಮತ್ | ಶ್ರೀಮತಿ ಲೀಲಾ ವಿ. ಭಟ್ |
| ೧೨. | ಹಿರಿಯಡ್ಕ ರಾಮರಾಯ ಮಲ್ಯಾ | ಶ್ರೀಮತಿ ಇಂದಿರಾ ನಾಯಕ್ |
| ೧೩. | ಕರ್ನಾಟಕ ಗಾಂಧಿ ತಿಮ್ಮಪ್ಪ ನಾಯಕ | ವಿಶ್ವ ಕುಂದಾಪುರ |
| ೧೪. | ಡಾ. ಟಿ.ಎಂ.ಎ. ಪೈ | ಸಿದ್ಧಾಪುರ ವಾಸುದೇವ ಭಟ್ |
| ೧೫. | ರೆಂಜಾಳ ಗೋಪಾಲ ಶೆಣೈ | ಶ್ರೀಮತಿ ಅನಿತಾ ಜಿ. ಶೆಣೈ |
| ೧೬. | ಬಿಡಾರಾಂ ಕೃಷ್ಣಪ್ಪ | ಬಿ. ಶಾಂತರಾಮ ಬಾಳಿಗಾ |

**ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ**
ಮಹಾನಗರಪಾಲಿಕಾ ಭವನ, ಲಾಲ್‌ಭಾಗ್
ಮಂಗಳೂರ.